

ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡವಳಿಗಳು)

ಸಂಪುಟ ೧

ಸೋಮವಾರ, ೯ನೇ ಡಿಸೆಂಬರ್, ೧೯೪೯

ಭಾರತದ ಸಂವಿಧಾನ ರಚನಾಸಭೆಯ ಮೊದಲನಯ ಸಭೆಯು ನವದೇಹಲಿಯ ಸಂವಿಧಾನ ಸಭಾಂಗಣದಲ್ಲಿ ೯ನೇ ಡಿಸೆಂಬರ್ ೧೯೪೯ರ ಸೋಮವಾರದಂದು ಬೆಳಗ್ಗೆ ಹನ್ನೊಂದು ಗಂಟೆಗೆ ನಡೆಯಿತು.

ತಾತ್ಕಾಲಿಕ ಅಧ್ಯಕ್ಷರ ಚಿನಾವಣೆ

ಅಭಾಯ್ ಜ.ಬಿ. ಕೃಪಲಾನಿ (ಸಂಯುಕ್ತ ಪ್ರಾಂತ್ಯಗಳು : ಸಾಮಾನ್ಯ) : (ಡಾ. ಸಚ್ಚಿದಾನಂದ ಸಿನ್ಹ ಅವರನ್ನು ತಾತ್ಕಾಲಿಕ ಅಧ್ಯಕ್ಷರ ಪೀಠವನ್ನು ಅಲಂಕರಿಸುವಂತೆ ಪ್ರಾರ್ಥಿಸುತ್ತಾ ಹೀಗೆಂದರು) –

*[ಸ್ನೇಹಿತರೆ, ಇತಿಹಾಸಿಕ ಮಹತ್ವದ ಈ ಮಂಗಳಕರ ಸಂಭರಣೆಯಲ್ಲಿ, ನಿಮ್ಮೆಲ್ಲರ ಪರವಾಗಿ, ಡಾ. ಸಚ್ಚಿದಾನಂದ ಸಿನ್ಹ ಅವರು ಈ ಸಭೆಯ ತಾತ್ಕಾಲಿಕ ಅಧ್ಯಕ್ಷರಾಗಿರಬೇಕಂದು ನಾನು ಆಹ್ವಾನಿಸುತ್ತೇನೆ. ಡಾ. ಸಿನ್ಹ ಅವರನ್ನು ಪರಿಚಯ ಮಾಡಿಕೊಡಬೇಕಾದ ಅಗತ್ಯವಿಲ್ಲ. ನೀವೆಲ್ಲರೂ ಅವರನ್ನು ಬಲ್ಲಿರಿ. ನಮಗೆಲ್ಲರಿಗೂ ಅವರು ಅತ್ಯಂತ ಹಿರಿಯರು. ಅಪ್ಪೇ ಅಲ್ಲದೆ ಭಾರತದಲ್ಲಿ ಅತ್ಯಂತ ಹಿರಿಯ ಸಂಸದರಾಗಿದ್ದಾರೆ. ನೀವೆಲ್ಲ ತಿಳಿದಿರುವಂತೆ ೧೯೧೦ರ ವರೆಗೆ ಅವರು ಬ್ರಿಟಿಷ್ ಸಾಮ್ರಾಜ್ಯದ ವಿಧಾನಪರಿಷತ್ತಿನಲ್ಲಿ ಒಬ್ಬರು ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಕೇಂದ್ರೀಯ ವಿಧಾನಸಭೆಗೆ ಅದರ ಸದಸ್ಯರಲ್ಲಿ ಒಬ್ಬಾಗಷ್ಟೇ ಅಲ್ಲದೆ, ಅದರ ಉಪಸಭಾಧ್ಯಕ್ಷರಾಗಿಯೂ ೧೯೧೦ರಲ್ಲಿ ಪ್ರಮೇಶಿಸಿದರು. ಆ ಸಮಯದಲ್ಲಿ ಅವರಿಗೆ ಬಿಹಾರ ಮತ್ತು ಬಿಹಾರ ಸರ್ಕಾರಗಳ ಕಾರ್ಯನಿರ್ವಾಹಕ ಸದಸ್ಯ ಮತ್ತು ಆರ್ಥಿಕ ಸದಸ್ಯರ ಖಾತೆಗಳನ್ನು ವಹಿಸಲಾಯಿತು. ನನಗೆ ನೆನಣಿರುವ ಮಟ್ಟಿಗೆ ಒಂದು ಪ್ರಾಂತ್ಯದ ಆರ್ಥಿಕ ಸದಸ್ಯರಾಗಿ ನೇಮಕವಾದ ಭಾರತೀಯರಲ್ಲಿ ಡಾ. ಸಿನ್ಹ ಅವರೇ ಮೊದಲಿಗರು. ಪಾತ್ರಾ ವಿಶ್ವವಿದ್ಯಾಲಯದಲ್ಲಿ ಎಂಟು ಪಹ್ಕಾಗಳ ಕಾಲ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದ ಅವರಿಗೆ ಶಿಕ್ಷಣದ ಬಗೆಗೆ ವಿಶೇಷ ಅಭಿರುಚಿಯಿತು. ಡಾ. ಸಿನ್ಹ ಅವರು ನಮ್ಮ ನಡುವೆ ಇರುವ ಅತ್ಯಂತ ಹಿರಿಯ ಕಾಂಗ್ರೆಸ್‌ಗೆ ಒಬ್ಬ ಸದಸ್ಯರಾಗಿದ್ದರು. ಕೆಲಕಾಲ ಅದರ ಕಾರ್ಯದರ್ಶಿಯೂ ಆಗಿದ್ದರು.

೧೯೧೦ನೇಯ ಇಸವಿಯ ಅನಂತರ ಸ್ವಾತಂತ್ಯವನ್ನು ಗೋಸಲು ನಾವು ಹೋಸ ಮಾರ್ಗವನ್ನು ಹಿಡಿದಾಗ ಅವರು ನಮ್ಮೀಂದ ಬೇರೆಯಾದರು. ಹೇಗಾದರೂ, ಅವರು ಎಂದೂ ನಮ್ಮನ್ನು ಸಂಪೂರ್ಣವಾಗಿ ತೋರಿಯಲಿಲ್ಲ. ಅವರು ಸದಾಕಾಲ ನಮಗೆ ನೆರವು ನೀಡುತ್ತೇಂ ಇದ್ದಾರೆ. ಅವರು ಮತ್ತೊಂದೂ ಬೇರೆ ಯಾವ ಸಂಸ್ಥೆಯನ್ನೂ ಸೇರಲಿಲ್ಲ. ಅವರ ಸಹಾನುಭೂತಿ ಎಂದೆಂದೂ ನಮ್ಮ ಮೇಲಿತ್ತು. ಅಂತಹ ವ್ಯಕ್ತಿ ಈ ಸಭೆಯ ತಾತ್ಕಾಲಿಕ ಅಧ್ಯಕ್ಷರಾಗಲು ಸರ್ವಫಾ ಅಹಂರಾಗಿದ್ದಾರೆ. ಅವರ ಕಾರ್ಯ ಸಂಕ್ಷಿಪ್ತವಾದದ್ದು, ಆದರೆ ಅದೇ ಸಮಯದಲ್ಲಿ

ಅತ್ಯಂತ ಮುಖ್ಯವಾದದ್ದು. ಅದು ಈ ಸಭೆಯ ನಡವಳಿಗಳನ್ನು ಉದ್ಘಾಟಿಸುತ್ತಿದೆ. ನಾವು ಪ್ರತಿಯೊಂದು ಕಾರ್ಯವನ್ನೂ ದೃವದ ಆಶೀರ್ವಾದಗಳೊಡನೆ ಪ್ರಾರಂಭಿಸುವಂತೆ, ನಮ್ಮ ಕಾರ್ಯ ಸುಗಮವಾಗಿ ಸಾಗುವಂತೆ ಈ ಆಶೀರ್ವಾದಗಳನ್ನು ಆವಾಹಿಸುವಂತೆ ನಾವು ಡಾ. ಸಿನ್ಹೆ ಅವರಲ್ಲಿ ಪ್ರಾರ್ಥಿಸುತ್ತೇವೆ. ಈಗ ನಾನು, ಮತ್ತೊಮ್ಮೆ, ನಿಮ್ಮೆಲ್ಲರ ಪರವಾಗಿ, ಡಾ.ಸಿನ್ಹೆ ಅವರು ಅಧ್ಯಕ್ಷರ ಹೀರೆವನ್ನು ಅಲಂಕರಿಸಬೇಕೆಂದು ಹೋರುತ್ತೇನೆ.]

(ಅನಂತರ ಆಚಾರ್ಯ ಜೆ.ಬಿ. ಕೃಪಲಾನಿ ಅವರು ಡಾ. ಸಚ್ಚಿದಾನಂದ ಸಿನ್ಹೆ ಅವರನ್ನು ಅಧ್ಯಕ್ಷ ಹೀರೆಕ್ಕೆ ಕರೆದುಕೊಂಡು ಹೋದರು. ಅವರು ಜಯಪೂರದ ನಡುವೆ ಹೀರೆದಲ್ಲಿ ಆಸೀನರಾದರು.)

ಸದಾಶಯದ ಸಂದೇಶಗಳು

ಅಧ್ಯಕ್ಷರ (ಡಾ. ಸಚ್ಚಿದಾನಂದ ಸಿನ್ಹೆ) : ಗೌರವಾನ್ನಿತ ಸದಸ್ಯರೇ, ಇಂದು ಪ್ರಾತಃಕಾಲ ಅಮೇರಿಕ ಮತ್ತು ಚೀನಾದ ಜವಾಬ್ದಾರಿಯತ ಸರ್ಕಾರಿ ಅಧಿಕಾರಿಗಳು ಮತ್ತು ಆಸ್ಟ್ರೇಲಿಯದ ಸರ್ಕಾರದಿಂದ ನಾನು ಸ್ವೀಕರಿಸಿದ ಮೂರು ಸಂದೇಶಗಳನ್ನು ನಿಮಗೆ ಓದಿ ಹೇಳುತ್ತೇನೆ. ಅಮೇರಿಕದ ಉಪರಾಯಭಾರಿ ಹೀಗೆ ಬರೆದಿದ್ದಾರೆ :

“ನನ್ನ ಪ್ರೀತಿಯ ಡಾ. ಸಿನ್ಹೆ,

ಸಂಯುಕ್ತ ಸಂಸಾಧನಗಳ ಪ್ರಭಾರಿ ರಾಜ್ಯ ಕಾರ್ಯದಶೀ ಗೌರವಾನ್ನಿತ ಡೀನ್ ಅಜೆಸನ್ ಅವರಿಂದ ಈಗಪ್ಪೇ ಸ್ವೀಕರಿಸಿದ ತಂತಿ ಸಂದೇಶವನ್ನು ಈ ಪತ್ರದೊಡನೆ ಕಳುಹಿಸಲು ನನಗೆ ಅಪಾರ ಸಂಶೋಷವಾಗುತ್ತದೆ. ಸ್ವೀಕರಿಸಿದ ತಂತಿ ಸಂದೇಶ ಹೀಗಿದೆ :

‘ಪ್ರಭಾರಿ ರಾಜ್ಯ ಕಾರ್ಯದಶೀ ಅವರಿಂದ,

ವಾಟಿಂಗ್‌ಟನ್ ಡಿ.ಸಿ.

ಡಾ. ಸಚ್ಚಿದಾನಂದ ಸಿನ್ಹೆ,

ಸಂವಿಧಾನ ರಚನಾಸಭೆಯ ತಾತ್ಕಾಲಿಕ ಅಧ್ಯಕ್ಷರು,

ನವದೇಹಲಿ.

ಡಿಸೆಂಬರ್ ಎನೆಯ ತಾರಿಖು ಸಮೀಪಿಸುತ್ತಿದ್ದಂತೆ, ಸಂವಿಧಾನ ರಚನಾಸಭೆಯ ತಾತ್ಕಾಲಿಕ ಅಧ್ಯಕ್ಷರಾದ ನಿಮಗೆ ಮತ್ತು ನಿಮ್ಮ ಮೂಲಕ ಭಾರತದ ಜನತೆಗೆ, ಸಂಯುಕ್ತ ಸಂಸಾಧನಗಳ ಸರ್ಕಾರ ಮತ್ತು ಸಂಯುಕ್ತ ಸಂಸಾಧನಗಳ ಜನತೆಯ ಪರವಾಗಿ, ನೀವು ಕೈಗೆತ್ತಿಕೊಳ್ಳಲಿರುವ ಮಹಾನ್ ಕಾರ್ಯವು ಯಶಸ್ವಿಯಾಗಿ ಮುಕ್ತಾಯವಾಗಲೆಂದು ಹೃತ್ಯೋವಂಕವಾದ ಶುಭಕಾಮನೆಗಳನ್ನು ಸಲ್ಲಿಸುತ್ತೇನೆ. ಮನುಸುಲದ ಶಾಂತಿ, ಸ್ಥಿರತೆ ಮತ್ತು ಸಾಂಸ್ಕೃತಿಕ ವಿಳಿಗೆ ಭಾರತದ ಕೊಡುಗೆ ಅಪಾರವಾದದ್ದು. ಜಗತ್ತಿನಾದ್ಯಂತ ಸ್ವಾತಂತ್ಯ ಪ್ರೇಮಿಗಳು ಗಾಥವಾದ ಆಸಕ್ತಿ ಮತ್ತು ಭರವಸೆಗಳೊಡನೆ ನಿಮ್ಮ ಪರ್ಯಾಯಲೋಕನೆಗಳನ್ನು ಗಮನಿಸುತ್ತಾರೆ.’

(ಹಂತೋಽದ್ವಾರಗಳು).

ಮುಂದಿನ ಸಂದೇಶವು ನವದೇಹಲಿಯಲ್ಲಿರುವ ಚೀನಾ ಗಣರಾಜ್ಯದ ರಾಯಭಾರ ಕಚೇರಿಯಿಂದ ಬಂದಿದೆ :

“ಡಾ. ಸಚ್ಚಿದಾನಂದ ಸಿನ್ಹೆ, ತಾತ್ಕಾಲಿಕ ಅಧ್ಯಕ್ಷರು, ಸಂವಿಧಾನ ರಚನಾಮಂಡಲಿ :

ಭಾರತೀಯ ಸಂವಿಧಾನ ರಚನಾಸಭೆಯ ಉದ್ಘಾಟನೆಯ ಈ ಮಂಗಳಕರ ಸಂದರ್ಭದಲ್ಲಿ ಚೀನಾದ ರಾಷ್ಟ್ರೀಯ ಸರ್ಕಾರದ ಹೆಸರಿನಲ್ಲಿ ಘನತೆವೆತ್ತ ತಮಗೆ ಹೃತ್ಯೋವಂಕ ಅಭಿನಂದನೆಗಳನ್ನು ಸಲ್ಲಿಸುವ ಗೌರವಕ್ಕೆ

ನಾನು ಪಾತ್ರನಾಗಿದ್ದೇನೆ. ಪ್ರಜಾಸತ್ಯಾತ್ಕಾರಾದ ಮತ್ತು ಸಮೃದ್ಧಿಲವಾದ ಭಾರತಕ್ಕೆ ಭದ್ರವಾದ ಅಸ್ತಿವಾರವನ್ನು ಹಾಕುವ ಕಾರ್ಯದಲ್ಲಿ ನಿಮ್ಮ ಮಹಾನ್ ಸಭೆಯ ಯಶಸ್ವಿಯಾಗಲಿ ಎಂದು ನಾನು ಹೃತ್ಪಾವಕವಾಗಿ ಹಾರ್ಡ್‌ಸುತ್ತೇನೆ.

ವಾಂಗ್ ಷಿ ಬಿ

ವಿದೇಶಾಂಗ ವ್ಯವಹಾರಗಳ ಮಂತ್ರಿಗಳು, ಚೀನಾ ಗಣರಾಜ್ಯ”

(ಹಂಡೊಡ್‌ದಾರಗಳು)

ಈ ಸಭೆಗೆ ನಾನು ಓದಿ ಹೇಳಬೇಕಾದ ಮೂರನೆಯ ಮತ್ತು ಕೊನೆಯ ಸಂದೇಶವು ಆಸ್ಟ್ರೇಲಿಯ ಸರ್ಕಾರದಿಂದ ಭಾರತೀಯ ಸಂವಿಧಾನ ರಚನಾಸಭೆಯ ಸದಸ್ಯರಿಗೆ ಬಂದಿದೆ.

“ರಾಷ್ಟ್ರಗಳ ಸಮುದಾಯದಲ್ಲಿ ಭಾರತದ ಜನರಿಗೆ ನ್ಯಾಯಸಮೃತವಾದ ಸಾಫಿನನ್ನು ಕೊಡುವ ನಿಷ್ಟಿನಲ್ಲಿ ನಡೆದ ಘಟನಾವಳಿಗಳನ್ನು ಆಸ್ಟ್ರೇಲಿಯವು ತೀವ್ರಾಸಕ್ತಿ ಮತ್ತು ಸಹಾನುಭೂತಿಯೊಡನೆ ಗಮನಿಸಿದೆ. ಆದ್ದರಿಂದ ಆಸ್ಟ್ರೇಲಿಯದ ಸರ್ಕಾರವು ಸಂವಿಧಾನ ರಚನಾಸಭೆಯ ಉದ್ಘಾಟನೆಯನ್ನು ಭಾರತದ ಹೊಸ ಯುಗದ ಹೃದ್ಯೋಚರ ಚಿಹ್ನೆ ಎಂದು ಭಾವಿಸಿ ಶುಭಾಶಯಗಳನ್ನು ಸಲ್ಲಿಸುತ್ತದೆ ಮತ್ತು ಸಂವಿಧಾನ ರಚನಾಸಭೆಯ ಪ್ರತಿನಿಧಿಗಳಿಗೆ ಅವರ ಕಾರ್ಯದಲ್ಲಿ ಯಶಸ್ವಿ ದೋರೆಯಲೇಂದು ಹಾರ್ಡ್ ಶುಭಾಶಯಗಳನ್ನು ಸಲ್ಲಿಸುತ್ತದೆ.”

(ಹಂಡೊಡ್‌ದಾರಗಳು)

ಇಂತಹ ಹೆಚ್ಚಾಹದಾಯಕವಾದ ಮತ್ತು ಸೂಕ್ತಿಕಾರಾಯಕವಾದ ಸಂದೇಶಗಳನ್ನು ಕಳುಹಿಸಿದ ಈ ಸರ್ಕಾರಗಳ ಪ್ರತಿನಿಧಿಗಳಿಗೆ ವಂದನೆಗಳನ್ನು ಸಲ್ಲಿಸಲು ಈ ಸಭೆಯು ನನಗೆ ಅನುಮತಿಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಮತ್ತು ಹೇಳುವುದಾದರೆ ನಿಮ್ಮ ಕಾರ್ಯವು ಯಶಸ್ವಿಯಾಗಿ ನಡೆಯುತ್ತದೆ ಎನ್ನುವುದಕ್ಕೆ ಇದು ಬಹಳ ಮಂಗಳಕರವಾದ ಚಿಹ್ನೆಯಾಗಿದೆ.

ಬ್ರಿಟಿಷ್ ಬಲೂಚಿಸ್ತಾನದ ಖಾನ್ ಅಬ್ದುಸ್ ಸಮದ್ ಖಾನ್ ಅವರ ಚುನಾವಣಾ ಅಹವಾಲು

ಅಧ್ಯಕ್ಷರು : ಈ ಸಭೆಯ ಗಮನಕ್ಕೆ ನಾನು ತರಬೇಕಾದ ಮುಂದಿನ ಸಂಗತಿಯೆಂದರೆ ಬ್ರಿಟಿಷ್ ಬಲೂಚಿಸ್ತಾನವನ್ನು ಪ್ರತಿನಿಧಿಸುವ ಸಂವಿಧಾನ ರಚನಾಸಭೆಯ ಸದಸ್ಯರಾಗಿ ನವಾಬ್ ಮೌಹಮ್ಮದ್ ಖಾನ್ ಜೋಗಜ್ಞೆ ಅವರ ಚುನಾವಣೆಯ ನ್ಯಾಯಸಮೃತತೆಯನ್ನು ಪ್ರತಿಸ್ಥಿಸಿ ಬ್ರಿಟಿಷ್ ಬಲೂಚಿಸ್ತಾನದ ಖಾನ್ ಅಬ್ದುಸ್ ಸಮದ್ ಖಾನ್ ಅವರಿಂದ ಒಂದು ಚುನಾವಣಾ ಅಹವಾಲನ್ನು ನಾನು ಸ್ವೀಕರಿಸಿದ್ದೇನೆ. ಶಾಶ್ವತ ಅಧ್ಯಕ್ಷರನ್ನು ಚುನಾಯಿಸಿದ ಅನಂತರ ಈ ಸಭೆಯು ಕಾಲಾನುಕ್ರಮದಲ್ಲಿ ಈ ವಿಜಾರಣನ್ನು ಪರಿಶೀಲಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಹಂತದಲ್ಲಿ ನಾನು ನೀಡುವ ತೀವ್ರ ವಿನೆಂದರೆ ಶಾಶ್ವತ ಅಧ್ಯಕ್ಷರನ್ನು ಚುನಾಯಿಸಿದ ಅನಂತರ ಈ ಸಭೆಯು ಕಾಲಾಂತರದಲ್ಲಿ ಈ ಸಂಗತಿಯನ್ನು ವಿಲೇವಾರಿ ಮಾಡುವವರೆಗೆ, ಚುನಾಯಿತವಾಗಿರುವ ಈ ಸಜ್ಜನರು ಈ ಸಭೆಯ ಸದಸ್ಯರೆಂದೇ ಪರಿಗಣಿತರಾಗಿ ಮುಂದುವರಿಯಾರೆ.

ಕಾರ್ಯಸೂಚಿಯಲ್ಲಿರುವ ಮುಂದಿನ ವಿಷಯವೆಂದರೆ ತಾತ್ಕಾಲಿಕ ಅಧ್ಯಕ್ಷರ ಉದ್ಘಾಟನಾ ಭಾಷಣ. ಇಡೀ ಭಾಷಣವನ್ನು ಓದಲು ನಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಆದರೆ ಆಯಾಸ ಅತಿಯಾಯಿತು ಎನ್ನಿಸಿದರೆ ಶ್ರೀ ಬಿ.ಎನ್. ರಾವ್ ಅವರಿಗೆ ಭಾಷಣದ ಬೆರಳಬ್ಜು ಪ್ರತಿಯನ್ನು ಕೊಡಲು ನನಗೆ ದಯವಿಟ್ಟು ಅನುಮತಿ ಕೊಡಿ. ಅವರು ನನ್ನ ಪರವಾಗಿ ಅದನ್ನು ಓದಲು ಕೃಪೆಯಿಟ್ಟು ಒಪ್ಪಿಕೊಂಡಿದ್ದಾರೆ. ಆದರೆ ಅಂತಹ ಸಂದರ್ಭ ಬರುವುದಿಲ್ಲ ಎಂದು ಭಾವಿಸುತ್ತೇನೆ.

ಅಧ್ಯಕ್ಷರ ಉದ್ಘಾಟನಾ ಭಾಷ್ಣಿ

ಭಾರತದ ಪ್ರಥಮ ಸಂವಿಧಾನ ರಚನಾಸಭೆಯ ಗೌರವಾನ್ವಿತ ಸದಸ್ಯರೇ :

ನಿಮ್ಮ ಸಂವಿಧಾನ ರಚನಾಸಭೆಯ ಪ್ರಥಮ ಅಧ್ಯಕ್ಷನನ್ನಾಗಿ ನನ್ನನ್ನು ಅಂಗೀಕರಿಸಲು ಒಟ್ಟಕೊಂಡಿರುವುದಕ್ಕೆ ನಾನು ನಿಮಗೆ ಅತ್ಯಂತ ಕೃತಜ್ಞನಾಗಿದ್ದೇನೆ. ಅದು ಸಭೆಯ ಮುಂದಿರುವ ಪೂರ್ವಭಾವಿ ವ್ಯವಹಾರಗಳ ನಿರ್ವಹಣೆಗೆ ನಿಮಗೆ ನೆರವಾಗಲು ನನಗೆ ಅವಕಾಶವನ್ನು ಕೊಡುತ್ತದೆ. ಅವು ಯಾವುದೆಂದರೆ ಶಾಶ್ವತ ಅಧ್ಯಕ್ಷರೊಬ್ಬರ ಚುನಾವಣೆ, ವ್ಯವಹಾರದ ನಿಯಮಗಳ ರಚನೆ, ವಿವಿಧ ಸಮಿತಿಗಳ ನೇಮಕ, ನಿಮ್ಮ ನಡವಳಿಗಳಿಗೆ ಪ್ರಚಾರ ಕೊಡಬೇಕೆ ಅಥವಾ ಗೋಪ್ಯವಾಗಿ ಇರಿಸಬೇಕೆ ಎಂಬ ಪ್ರಶ್ನೆಯನ್ನು ಇತ್ಯಾರ್ಥಗೊಳಿಸುವುದು. ಇವು ಅಂತಿಮವಾಗಿ ಸ್ವತಂತ್ರ ಭಾರತಕ್ಕ ಸೂಕ್ತವಾದ ಮತ್ತು ಸ್ಥಿರವಾದ ಸಂವಿಧಾನವನ್ನು ರೂಪಿಸುವ ಮೂಲಕ ನಿಮ್ಮ ಪರಿಶ್ರಮಕ್ಕೆ ಕಿರಿಇಪ್ಪಾಯಿವಾಗುತ್ತವೆ. ನಿಮ್ಮ ಅಪಾರ ಕರುಣೆಗೆ ನನ್ನ ಮೆಚ್ಚೆಗೆಯನ್ನು ವ್ಯಕ್ತಪಡಿಸುವಲ್ಲಿ ನನ್ನೊಳಗೆ ಅವಿಂದಲಾಗದ ಸಂಗತಿಯೆಂದರೆ ಸೆಣ್ಣ ಸಂಗತಿಗಳನ್ನು ದೊಡ್ಡದೊಡನೆ ಹೋಲಿಸಿಕೊಳ್ಳಬೇಕೆಂಬ ನನ್ನ ಭಾವನೆ. ಅದೆಂದರೆ ಲಾರ್ಡ್ ಪಾಮರ್ಸ್‌ನ್‌ ಅವರಿಗೆ ವಿಕ್ಸೋರಿಯಾ ರಾಣಿ ಅವರು ಸ್ಯಾಟ್‌ಹುಡ್ ಆಫ್ ದ ಗಾರ್ಡರ್ ಎಂಬ ಅತ್ಯಾಧ್ಯಕ್ಷ ಶ್ರೇಣಿಯ ಏರಸಂಪ್ರದಾಯದ ಲಾಂಭನವನ್ನು ಪ್ರದಾನ ಮಾಡಿದಾಗ ಅವರಿಗೆ ಹೇಗೆ ಅನ್ನಿಸಿತೋ ಅಂತಹ ಸ್ಥಾನದಲ್ಲಿ ಪ್ರಸ್ತುತ ನಾನು ಇದ್ದೇನೆ. ರಾಣಿಯ ಕೊಡುಗೆಗೆಯನ್ನು ಅಂಗೀಕರಿಸುತ್ತ ಲಾರ್ಡ್ ಪಾಮರ್ಸ್‌ನ್ ಸ್ಯೇಂಟ್‌ರೆಬ್ರಿಗ್ ಹೀಗೆ ಬರೆದರು :

“ದೇವರಿಗೆ ವಂದನೆ, ನನಗೆ ದಯಪಾಲಿಸಲಾದ ಗೌರವಕ್ಕೆ ಪಾತ್ರನಾಗಲು ಯಾವ ಕನಿಷ್ಠ ಅರ್ಹತೆಯೂ ನನಗಿಲ್ಲವಾದರೂ ಘನತೆವೇತ್ತ ರಾಣಿಯೆಯವರ ಅನುಗ್ರಹಪೂರ್ಣ ಕೊಡುಗೆಯನ್ನು ನಾನು ಕೃತಜ್ಞತಾಪೂರ್ವಕವಾಗಿ ಅಂಗೀಕರಿಸಿದ್ದೇನೆ.”

ಹೆಚ್ಚಿಕಡಿಮೆ ಅದೇ ಪರಿಸ್ಥಿತಿಯಲ್ಲಿ ನಾನಿದ್ದೇನೆ ಎಂದು ಹೇಳಬಯಸುತ್ತೇನೆ. ಏಕೆಂದರೆ ಈ ಸಭೆಯಲ್ಲಿ ವಯಸ್ಸಿನಿಂದ ಅತ್ಯಂತ ಪರಿಷ್ಟ ಸದಸ್ಯ ನಾನಾಗಿದ್ದೇನೆ ಎಂಬ ಏಕಮಾತ್ರ ಕಾರಣದಿಂದ ನೀವು ನನ್ನನ್ನು ನಿಮ್ಮ ಅಧ್ಯಕ್ಷನನ್ನಾಗಿ ಸ್ವೀಕರಿಸಲು ಒಪ್ಪಿದ್ದೀರಿ. ನನ್ನನ್ನು ನಿಮ್ಮ ಪ್ರಥಮ ಅಧ್ಯಕ್ಷನನ್ನಾಗಿ ಆರಿಸಿದ್ದಕ್ಕೆ ಕಾರಣವು ಏನೇ ಆಗಿರಲಿ, ನಾನು ನಿಮಗೆ ಅತ್ಯಂತ ಕೃತಜ್ಞನಾಗಿದ್ದೇನೆ. ಸಾರ್ವಜನಿಕ ಹಿತದ್ವಿಯಿಂದ ಒಬ್ಬ ವಿನಿತ ಕಾರ್ಯಕರ್ತನಾಗಿ ನಾನು ಸಲ್ಲಿಸಿದ ಸೇವೆಯನ್ನು ಗುರುತಿಸಿ ನನ್ನ ದೀರ್ಘ ಜೀವಮಾನದಲ್ಲಿ ಅನೇಕ ಗೌರವಾದರಗಳನ್ನು ನನಗೆ ದಯಪಾಲಿಸಲಾಗಿದೆ. ಆದರೆ ನಿಮ್ಮ ಈ ಮಹೋಪಕಾರದ ದ್ಯೋತಿಕವನ್ನು ಅಸಾಧಾರಣವಾದ ಗೌರವವೆಂದು ನಾನು ಪರಿಗಳಿಸುತ್ತೇನೆಂದು ನಿಮಗೆ ದೃಢವಚನವನ್ನು ನೀಡುತ್ತೇನೆ. ಅದನ್ನು ನನ್ನ ಉಳಿದ ಬಾಳಿನ ಉದ್ದಕ್ಕೂ ಹೃದಯದಲ್ಲಿಸಿಹೊಳ್ಳುತ್ತೇನೆ.

ಈ ಐತಿಹಾಸಿಕ ಮತ್ತು ಅವಿಸ್ಕರಣೀಯ ಸಂದರ್ಭದಲ್ಲಿ ಸಂವಿಧಾನ ರಚನಾಸಭೆ ಎಂದರೆ ಏನು ಎಂಬುದನ್ನು ಕುರಿತಂತೆ ಕೆಲವು ಅಂಶಗಳ ಬಗೆಗೆ ಕೆಲವು ಅವಲೋಕನಗಳನ್ನು ನಿಮ್ಮ ಗಮನಕ್ಕೆ ತರುವ ಸಾಹಸವನ್ನು ನಾನು ಮಾಡಿದರೆ ನೀವು ಅಸಮಾಧಾನ ಪಡುವುದಿಲ್ಲ ಎಂಬ ಭರವಸೆ ನನಗಿದೆ. ಒಂದು ದೇಶಕ್ಕಾಗಿ ಒಂದು ಸಂವಿಧಾನವನ್ನು ರಚಿಸುವ ಈ ರಾಜಕೀಯ ವಿಧಾನವು ಬ್ರಿಟಿಷ್ನಿನಲ್ಲಿರುವ ನಮ್ಮ ಸಹಪ್ರಜೆಗಳಿಗೆ ತಿಳಿದಿರಲಿಲ್ಲ. ಇದಕ್ಕೆ ಕಾರಣ ಸರಳ. ಬ್ರಿಟಿಷ್ ಸಂವಿಧಾನದ ಅಡಿಯಲ್ಲಿ ವಿಧಾಯಕ ಕಾನೂನು ಎಂಬುದಿಲ್ಲ. ದೇಶದ ಸಾಂವಿಧಾನಿಕ ಕಾನೂನೂ ಸೇರಿದಂತೆ ಎಲ್ಲ ಕಾನೂನಗಳನ್ನು ರಚಿಸುವುದು ಮತ್ತು ರದ್ದು ಮಾಡುವುದು ಏಕಮಾತ್ರ ಸಾರ್ವಭಾವ ಪ್ರಾಧಿಕಾರವಾದ ಬ್ರಿಟಿಷ್ ಸಂಸತ್ತು ನೆಚ್ಚಿಕೊಂಡು ಒಂದ ವಿಶೇಷ ಹಕ್ಕು, ಹೀಗಿರುತ್ತ, ಸಂವಿಧಾನ ರಚನಾಸಭೆಯ ಸ್ಥಾನವನ್ನು ಕುರಿತ ಸರಿಯಾದ ಅಂದಾಜನ್ನು ರೂಪಿಸಿಕೊಳ್ಳಲು ಸಮರ್ಥವಾಗುವುದಕ್ಕಾಗಿ ಬ್ರಿಟಿಷ್ ಬಿಟ್ಟು ಬೇರೆ ದೇಶಗಳತ್ತ ನಾವು ನೋಡಬೇಕಾಗಿದೆ. ಯಾರೋಟೇವಿನಲ್ಲಿ ಅತ್ಯಂತ ಪ್ರಾಚೀನವಾದ ಗಣರಾಜ್ಯವು ಸ್ವಿಟ್ಟರ್‌ಲೆಂಡ್ ಆಗಿದ್ದು, ಪರಿಭಾಷೆಯ ಸಾಮಾನ್ಯ

ಅರ್ಥದಲ್ಲಿ ವಿಧಾಯಕ ಕಾನೂನು ಎಂಬುದನ್ನು ಹೊಂದಿರಲ್ಲ. ಏಕೆಂದರೆ, ಅನೇಕ ಶತಮಾನಗಳ ಹಿಂದೆ ಐತಿಹಾಸಿಕ ಕಾರಣಗಳು ಮತ್ತು ಆಕ್ಷಿಕಗಳ ಕಾರಣದಿಂದಾಗಿ ಅದು ಈಗ ಇರುವುದಕ್ಕಿಂತ ತೀರ ಚಿಕ್ಕ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಅದೇನೇ ಇದ್ದರೂ, ಸ್ವಿಟ್ಲೆಂಡಿನ ಪ್ರಸ್ತುತ ಸಾಂವಿಧಾನಿಕ ವಿಧಾನವು ಅನೇಕ ಗಮನಾರ್ಹ ಮತ್ತು ಬೋಧಪ್ರದ ಲಕ್ಷಣಗಳನ್ನು ಹೊಂದಿದೆ. ಭಾರತೀಯ ಸಂವಿಧಾನ ರಚಕರಿಗೆ ಅವುಗಳನ್ನು ಅರ್ಥ ಪ್ರಾಧಿಕಾರಗಳು ಪ್ರಬುಲವಾಗಿ ಶಿಫಾರಸು ಮಾಡಿವೆ. ಮುಕ್ತ ಮತ್ತು ಸ್ವತಂತ್ರ ಭಾರತಕ್ಕೆ ಒಂದು ಸೂಕ್ತವಾದ ಸಂವಿಧಾನವನ್ನು ರಚಿಸುವ ಹಿತದ್ವಿಷಯಿಂದ ಈ ಮಹಾನ್ ಸಭೆಯು ಸ್ವಿಸ್ ಸಂವಿಧಾನವನ್ನು ಜಾಗರೂಕತೆಯಿಂದ ಅಧ್ಯಯನ ಮಾಡುತ್ತದೆ ಮತ್ತು ಅದನ್ನು ಮಾರ್ಖಾಪ್ರಮಾಣದಲ್ಲಿ ಬಳಸಿಕೊಳ್ಳಲು ಪ್ರಯತ್ನಿಸುತ್ತದೆ ಎನ್ನುವ ವಿಷಯದಲ್ಲಿ ನನಗೆ ಯಾವುದೇ ಅನುಮಾನವಿಲ್ಲ.

ಕೆಲಮಟ್ಟಿನ ಅನುಕೂಲವನ್ನು ಪಡೆಯಲು ನಾವು ತಿರುಗಿ ನೋಡಬಹುದಾದ ಸಂವಿಧಾನವನ್ನು ಹೊಂದಿರುವ ಯೂರೋಪಿನ ಇನ್ನು ಒಂದೇ ಒಂದು ದೇಶವೆಂದರೆ ಘ್ರಾನ್. ಪ್ರೇಂಚ್ ರಾಜಪ್ರಭುತ್ವವನ್ನು ಕೆಳಗುರಿಳಿಸುವಲ್ಲಿ ಯಶಸ್ವಿಯಾದ ಪ್ರೇಂಚ್ ಕ್ರಾಂತಿಯ ಅನಂತರ, ಇಲ್ಲೆರಲ್ಲಿ ಅದರ ಪ್ರಧಮ ಸಂವಿಧಾನ ರಚನಾಸಭೆಯು ಸಭೆ ಸೇರಿತು. ಅದರೆ ಅಲ್ಲಿಂದ ಮುಂದಕ್ಕೆ, ಕಾಲಕಾಲಕ್ಕೆ ಪ್ರೇಂಚ್ ಗಳಿರಾಜ್ಯ ವ್ಯವಸ್ಥೆಯ ಸರ್ಕಾರವು ಬದಲಾಯಿಸುತ್ತಾ ಬಂದಿದೆ ಮತ್ತು ಈಗಲೂ ಕೂಡ, ಹೆಚ್ಚು ಕಡಿಮೆ ಬದಲಾವಣೆಯಿನ್ನು ಹೊಂದುವ ಮೂಸೆಯಲ್ಲಿಯೇ ಇದೆ. ಆದ್ದರಿಂದ ಸ್ವಿಸ್‌ಗೆ ಹೋಲಿಸಿದರೆ ಪ್ರೇಂಚ್ ವಿಧಾಯಕ ಕಾನೂನಿನ ವ್ಯವಸ್ಥೆಯನ್ನು ಅಧ್ಯಯನ ಮಾಡುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಲು ನಿಮಗೆ ಸಾಧ್ಯವಾಗದೆ ಹೋಗಬಹುದಾದರೂ, ಅದನ್ನು ಒಮ್ಮೆ ಅಧ್ಯಯನ ಮಾಡುವ ಮೂಲಕ ನಿಮ್ಮ ಮುಂದಿರುವ ಕೆಲಸವನ್ನು ಸಿದ್ಧಪಡಿಸುವಲ್ಲಿ ಸಾಧ್ಯವಾದ ಯಾವ ಪ್ರಯೋಜನವನ್ನಾದರೂ ಯಾಕೆ ಪಡೆದುಕೊಳ್ಳಬಾರದು ಎನ್ನುವುದಕ್ಕೆ ಯಾವ ಕಾರಣವೂ ಇಲ್ಲ.

ವಾಸ್ತವಾಂಶವೇನೆಂದರೆ, ತಮ್ಮ ದೇಶದ ಪ್ರಧಮ ಸಂವಿಧಾನ ರಚನಾಸಭೆಯಲ್ಲಿ ಇಲ್ಲೆರಲ್ಲಿ ಸಭೆ ಸೇರಿದ ಪ್ರೇಂಚ್ ಸಂವಿಧಾನ ರಚಕರು, ಕೆಲ ವರ್ಷಗಳ ಹಿಂದೆ ಇಲ್ಲೆರಲ್ಲಿ ಅಮೇರಿಕದ ಸಂವಿಧಾನ ರಚಕರು ತಮ್ಮ ದೇಶಕ್ಕಾಗಿ ಐತಿಹಾಸಿಕ ಸಾಂವಿಧಾನಿಕ ಸಮಾರೇಷವನ್ನು ಥಿಲಡೆಲ್ಯಾಯಿದಲ್ಲಿ ಏರ್ ಡಿಸಿಕ್‌ನೊಂದ ಕಾರ್ಯದಿಂದ ಬಹುಮಟ್ಟಿಗೆ ಪ್ರಭಾವಿತರಾಗಿದ್ದರು. ಸಂಸತ್ತಿನಲ್ಲಿ ಬ್ರಿಟಿಷ್ ರಾಜನ ಬಗೆಗಿಡ್ ನಿಷ್ಯೆಯನ್ನು ಕತ್ತಿಸಿದ ಅವರು (ಅಮೇರಿಕದ ಸಂವಿಧಾನರಚಕರು) ಸಭೆ ಸೇರಿ ಅಸ್ತಿತ್ವದಲ್ಲಿರುವ ಅತ್ಯಂತ ದೃಢವಾದ, ಪ್ರಯೋಗಿಕವಾದ ಮತ್ತು ಕಾರ್ಯಸಾಧ್ಯವಾದ ಗಣರಾಜ್ಯದ ಸಂವಿಧಾನವನ್ನು ರಚಿಸಿದರು. ಅದನ್ನು ಹಾಗೆ ಪರಿಗಳಿಸಿರುವುದು ಸಾಧುವೇ ಆಗಿದೆ. ಈ ಮಹಾನ್ ಸಂವಿಧಾನವನ್ನೇ ಮುಂದಿನ ಎಲ್ಲ ಸಂವಿಧಾನಗಳಿಗೆ ಸಹಜವಾಗಿಯೇ ಮಾದರಿಯನ್ನಾಗಿ ತೆಗೆದುಕೊಳ್ಳಲಾಯಿತು. ಘ್ರಾನ್ ಅಷ್ಟೇ ಅಲ್ಲ, ಕೆನಡಾ, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾಗಳಿಂತಹ ಬ್ರಿಟಿಷ್ ಕಾಮನ್‌ವೆಲ್ತು ಅಧಿಪತ್ಯದಲ್ಲಿದ್ದ ಸ್ವ-ರಾಜ್ಯಗಳೂ ಕೂಡ ಅನುಕರಿಸಿದವು; ನೀವೂ ಕೂಡ ನಿಮ್ಮ ಕಾರ್ಯದಲ್ಲಿ ಮುಂದುವರಿಯತ್ತಿದ್ದಂತೆ ಬೇರೆ ಯಾವುದಕ್ಕಿಂತಲೂ ಅಮೇರಿಕದ ಸಂವಿಧಾನದ ಉಪಬಂಧಗಳಿಗೆ ಹೆಚ್ಚಿನ ಗಮನವನ್ನು ಸಹಜವಾಗಿಯೇ ಕೊಡುತ್ತಿರಿ ಎನ್ನುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ.

ಅಮೇರಿಕದ ಸಾಂವಿಧಾನಿಕ ವ್ಯವಸ್ಥೆಯಿಂದ ವಾಸ್ತವಿಕವಾಗಿ ನಿಷ್ಪನ್ನಗೊಂಡಿಲ್ಲದಿದ್ದರೂ, ಬಹುಮಟ್ಟಿಗೆ ಆಧರಿಸಿರುವ ಬ್ರಿಟಿಷ್ ಕಾಮನ್‌ವೆಲ್ತನ ಆಧಿಪತ್ಯದಲ್ಲಿದ್ದ ಮಹಾನ್ ದೇಶಗಳ ಸ್ವಯಂಮಾಡಳಿತದ ಸಂವಿಧಾನಗಳನ್ನು ಕುರಿತು ಮೇಲೆ ನಾನು ಉಲ್ಲೇಖಿಸಿದ್ದೇನೆ. ಅಮೇರಿಕದ ವ್ಯವಸ್ಥೆಯಿಂದ ವೆಂಟ್ಯುಮೋದಲು ಪ್ರಯೋಜನವನ್ನು ಪಡೆದುಕೊಂಡ ದೇಶವೆಂದರೆ ಕೆನಡಾ. ಆ ದೇಶದ ಸ್ವಯಂಮಾಡಳಿತದ ಸಂವಿಧಾನವನ್ನು ರಚಿಸಲು ಐತಿಹಾಸಿಕ ಅಧಿವೇಶನವು ಇಲ್ಲೆರಲ್ಲಿ ಕ್ಷಿಬೆಕೊನಲ್ಲಿ ಸಭೆ ಸೇರಿತು. ಈ ಆಧಿವೇಶನವು ಕೆನಡಾದ

ಸಂವಿಧಾನವನ್ನು ರಚಿಸಿತು. ಅದನ್ನು ಅನಂತರ ಗ್ರಹಿತರಲ್ಲಿ ಬ್ರಿಟಿಷ್ ಸಂಸ್ತಿನಲ್ಲಿ ಅಂಗೀಕೃತವಾಗಿದ್ದ ‘ಬ್ರಿಟಿಷ್ ನಾರ್ತೆ ಅಮೇರಿಕನ್ ಆಕ್ಸ್’ (ಬ್ರಿಟಿಷ್ ಉತ್ತರ ಅಮೇರಿಕದ ಕಾಯಿದೆ) ಆಗಿ ಶಾಸನದ ಮುಸ್ತಕದಲ್ಲಿ ವಿಕೀಕರಿಸಲಾಯಿತು. ಕೆನಡಾದ ಎಲ್ಲ ಪ್ರಾಂತ್ಯಗಳಿಂದ ಕೇವಲ ಇಂಥಿಂದಿಗಳು ಕ್ಷಿಬೆಕ್ಕೆ ಅಧಿವೇಶನದಲ್ಲಿ ಭಾಗವಹಿಸಿದ್ದರು ಎನ್ನವುದು ನಿಮಗೆ ಕುತ್ತಾಹಲಕರವಾಗಿ ತೋರಬಹುದು. ಇಂಥಿಂದ ಪ್ರತಿನಿಧಿಗಳ ಆ ಅಧಿವೇಶನವೇ ಒಂದು ನಿಣಾಯಗಳನ್ನು ಪ್ರಕಟಿಸಿತು. ಮುಂದೆ ಅವುಗಳನ್ನು ಸಮಗ್ರವಾಗಿ ಬ್ರಿಟಿಷ್ ಉತ್ತರ ಅಮೇರಿಕದ ಕಾಯಿದೆಯಲ್ಲಿ ಅಳವಡಿಸಲಾಯಿತು. ಅವುಗಳ ಉಪಬಂಧಗಳ ಆಶ್ರಯದಲ್ಲಿ, ಗ್ರಹಿತರಲ್ಲಿ ಕೆನಡಾದ ಬ್ರಿಟಿಷ್ ಕಾಮನಾವೆಲ್ಲಾನ ಪ್ರಥಮ ಸ್ಯಾಯಮಾಡಿತದ ಆಧಿಪತ್ಯವು ಅಸ್ತಿತ್ವಕ್ಕೆ ಬಂದಿತು. ಬ್ರಿಟಿಷ್ ಸಂಸತ್ತು ಕೇವಲ ಒಕ್ಕಣೆಯ ಒಂದು ತಿದ್ಯುಪದಿಯನ್ನು ಹೊರತು ಪಡಿಸಿದರೆ, ಕೆನಡಾದ ಅಧಿವೇಶನದ ಯೋಜನೆಯನ್ನು ಸಂಪೂರ್ಣವಾಗಿ ಅಂಗೀಕರಿಸಿತು. ಗೌರವಾನ್ನಿತ ಸದಸ್ಯರೆ, ನಿಮ್ಮ ಪರಿಶ್ರಮ ಹೂಡಿ ಅಂಥದೇ ಯಶಸ್ವಿನ ಕೀರಿಣಿವನ್ನು ಧರಿಸಲಿ ಎಂದು ನಾನು ನಿರೀಕ್ಷಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ.

ಅಮೇರಿಕದ ಸಾಂವಿಧಾನಿಕ ವ್ಯವಸ್ಥೆಯನ್ನು, ಆಸ್ಟ್ರೇಲಿಯ ಮತ್ತು ದ್ರಾಷ್ಟಾ ಅಭಿಕದ ಸಂವಿಧಾನಗಳನ್ನು ರೂಪಿಸುವ ಯೋಜನೆಗಳ ಸಿದ್ಧತೆಯಲ್ಲಿ ಹೆಚ್ಚು ಕಡಿಮೆ ಮೂರ್ಕಿಯಾಗಿಯೇ ಅಳವಡಿಸಿಕೊಳ್ಳಲಾಗಿದೆ. ಇದು ತೋರಿಸುವುದೇನೆಂದರೆ ಗ್ರಹಿತರಲ್ಲಿ ಫಿಲಡೆಲ್ಫಿಯದಲ್ಲಿ ನಡೆದ ಅಮೇರಿಕದ ಅಧಿವೇಶನವು ಸಾಧಿಸಿದ ಘಲಿತಾಂಶಗಳನ್ನು, ವಿವಿಧ ದೇಶಗಳು ಸ್ವತಂತ್ರ ಸಂಯುಕ್ತ ರಾಜ್ಯಾಡಳಿತದ ಸಂವಿಧಾನಗಳನ್ನು ರೂಪಿಸುವಲ್ಲಿ ಒಂದು ಮಾದರಿಯಿಂದು ಜಗತ್ತು ಅಂಗೀಕರಿಸಿತ್ತು. ಸಂವಿಧಾನರಚಕ ಮತ್ತು ಸಾಂವಿಧಾನಿಕ ಕಾನೂನಿನ ಅಮೇರಿಕದ ವ್ಯವಸ್ಥೆಯನ್ನು ನೀವು ಜಾಗರೂಕವಾಗಿ ಅಧ್ಯಯನ ಮಾಡಬೇಕೆಂದು ನಾನು ಆಹ್ವಾನಿಸುತ್ತಿರುವುದಕ್ಕೆ ಸಮರ್ಥನೆಯು ಈ ಕಾರಣಗಳಲ್ಲಿದೆ ಎಂದು ನಾನು ಭಾವಿಸುತ್ತೇನೆ. ಅಧಿನ್ಯಾ ಸಾರಾಸರಿಗಳಾಗಿ ಅಳವಡಿಸಬೇಕಾದ ಅಗತ್ಯವಿಲ್ಲ. ನಿಮ್ಮದೇ ದೇಶದ ಅಗತ್ಯಗಳು ಮತ್ತು ಆವಶ್ಯಕತೆಗಳಿಗೆ ಅದರ ಉಪಬಂಧಗಳನ್ನು ವಿವೇಚನೆಯಿಂದ ಪರಿವರ್ತಿಸಿಕೊಳ್ಳಬೇಕು. ನಿಮ್ಮ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಜೀವನದ ವಿಶ್ವ ಪರಿಸ್ಥಿತಿಗಳ ಕಾರಣದಿಂದಾಗಿ ಅಗತ್ಯವಾದ ಅಧವಾ ಅತ್ಯಾವಶ್ಯಕವಾದ ಅಂಥ ಮಾರ್ಪಾರ್ಡಿಗಳನ್ನು ಮಾಡಿಕೊಳ್ಳಬೇಕು. ಈ ವಿಷಯದಲ್ಲಿ ಪಾರಂಗತರಾದ ಮುನ್ಹ್ಯ ಅವರ ಪ್ರಕಾರ ಅಮೇರಿಕದ ಸಂವಿಧಾನವು “ಸಾಲು ಸಾಲು ಏಕಾಭಿಪ್ರಾಯಗಳು ಮತ್ತು ಸಾಲು ಸಾಲು ರಾಜಿ ಒಪ್ಪಂದಗಳನ್ನು” ಆಧರಿಸಿದೆ. ಈಗೆ ಸುಮಾರು ಅರ್ಥಶಾಶವಾದ ಮತ್ತು ಸಾರ್ವಜನಿಕ ಜೀವನದ ದೀರ್ಘ ಅನುಭವದ ಫಲವಾಗಿ ಇನ್ನೊಂದು ಮಾತನ್ನು ಇಲ್ಲಿ ಸೇರಿಸುವ ಧ್ಯೇಯ ಮಾಡಬಹುದು. ಅದೆಂದರೆ ಭಾರತದಂತಹ ಒಂದು ದೇಶಕ್ಕೆ ಸಂವಿಧಾನವನ್ನು ರಚಿಸುವಾಗ ಬೇರೆ ಯಾವುದೇ ಸಂದರ್ಭಕ್ಕಿಂತ ಹೆಚ್ಚಿಗೆ ವಿವೇಕಯುಕ್ತವಾದ ಏಕಾಭಿಪ್ರಾಯಗಳು ಮತ್ತು ವಿವೇಚನೆಯಿಂದ ಕೂಡಿದ ರಾಜಿ ಒಪ್ಪಂದಗಳೊಡನೆ ಅಮೇರಿಕದ ವ್ಯವಸ್ಥೆಯ ಮೂಲಭೂತ ತತ್ವಗಳನ್ನು ಜಾಗರೂಕತೆಯಿಂದ ಪರಿಗಳಿಸಿ ಅಂಗೀಕರಿಸಬೇಕೆಂದು ನಾನು ನಿಮಗೆ ಶಿಫಾರಸು ಮಾಡುವಾಗ, ಈ ವಿಚಾರವಾಗಿ ಅತ್ಯಂತ ಶ್ರೇಷ್ಠ ಬ್ರಿಟಿಷ್ ತಿಳ್ಳ ವೈಕೋಂಟ್ ಬ್ರೈಸ್ ಅವರ ಗಮನಾರ್ಹ ಅಭಿಪ್ರಾಯವನ್ನು ಉದ್ದರಿಸದೆ ಇರಲಾರೆ. “ದ ಅಮೇರಿಕನ್ ಕಾಮನಾವೆಲ್ಲ್” ಎಂಬ ಚಿರಸಾಧ್ಯಾಯಿಯಾದ ತಮ್ಮ ಕೃತಿಯಲ್ಲಿ, ಅಮೇರಿಕದ ಸಂವಿಧಾನದ ಮೂಲಭೂತ ತತ್ವಗಳ ಸಾರವನ್ನು ಕೆಲವೇ ಸಾಲುಗಳಲ್ಲಿ ಹೀಗೆ ಹೇಳುತ್ತಾರೆ:

“ಕೇಂದ್ರೀಯವಾಗಲೀ ಅಧವಾ ರಾಷ್ಟ್ರೀಯವಾಗಲಿ ಅದು ಕೇವಲ ಒಂದು ಒಕ್ಕೂಟವಾಗಿಲ್ಲ. ಏಕೆಂದರೆ ನಾವು ಸಂಸಾಧನಗಳೆಂದು ಕರೆಯುವ ಅಂಗಭಾಗಗಳ ಹೇಳೆ ಅದು ಸಂಪೂರ್ಣವಾಗಿ ಅವಲಂಬಿತವಾಗಿಲ್ಲ. ಅದು ತಾನೇ ಒಂದು ಕಾಮನಾವೆಲ್ಲ್ (ಸ್ವತಂತ್ರ ಸಮುದಾಯ), ಅದೇ ಸಮಯದಲ್ಲಿ

ಕಾಮನ್‌ಹೆಲ್ತೋಗಳ ಒಂದು ಒಕ್ಕೊಟ. ಏಕೆಂದರೆ ಅದು ನೇರವಾಗಿ ಪ್ರತಿಯೊಬ್ಬ ನಾಗರಿಕನ ವಿಧೀಯತೆಯನ್ನು ಕೇಳುತ್ತದೆ. ಮತ್ತು ಅವನ ಮೇಲೆ ಕೂಡಲೇ ತನ್ನ ನ್ಯಾಯಾಲಯಗಳು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಕ್ರಮ ಕೈಗೊಳ್ಳುತ್ತದೆ. ಸಂಸಾಧನಗಳಿಂಬ ಅಲ್ಲಂಬಣ್ಯಾತ ಸಮುದಾಯಗಳು ಇನ್ನೂ ಕಡಿಮೆ ಸ್ವರೂಪದವು. ಅವು ಒಕ್ಕೊಟದ ಕೇವಲ ಉಪ ವಿಭಾಗಗಳು. ಇಂದ್ರಾಂದಿನ ಕೌಂಟಿಗಳ ಹಾಗೆ ಅಥವಾ ಪ್ರಾನ್ನಿನ ಇಲಾಖೆಗಳ ಹಾಗೆ ರಾಷ್ಟ್ರೀಯ ಸರ್ಕಾರದ ಕೇವಲ ಕೈಗೊಂಬಡಗಳು. ಅವುಗಳಿಗೆ ತಮ್ಮ ನಾಗರಿಕರ ಮೇಲೆ ತಮ್ಮದೇ ಆದ ಅಧಿಕಾರ ಉಂಟು. ಇದು ಕೇಂದ್ರ ಸರ್ಕಾರದಿಂದ ನಿಯೋಜಿತವಾದದ್ದಲ್ಲ.”

ನಮ್ಮದೇ ಅಗತ್ಯಗಳಿಗೆ ಕುಶಲತೆಯಿಂದ ಸರಿಹೊಂದಿಸಿಕೊಂಡ ಈ ತರಹೆಯ ಒಂದು ಯೋಜನೆಯ ರೂಪದಲ್ಲಿ ಸ್ವತಂತ್ರ ಭಾರತದ ಸಂವಿಧಾನಕ್ಕೆ ಒಂದು ಶೈಲಿಕರವಾದ ಪರಿಹಾರವು ದೊರೆಯಬಹುದು. ಅದು ದೇಶದಲ್ಲಿರುವ ಬಹುತೇಕ ಎಲ್ಲ ಮುಂಚೂಣಿ ರಾಜಕೀಯ ಪಕ್ಷಗಳ ವಿವೇಕಯುತವಾದ ನಿರೀಕ್ಷೆಗಳು ಮತ್ತು ನ್ಯಾಯಸಮೃತವಾದ ಆಕಾಂಕ್ಷೆಗಳನ್ನು ಶೈಲಿಗೊಳಿಸಬಹುದು. ಅಮೆರಿಕದ ಸಂವಿಧಾನದ ಶ್ರೇಷ್ಠ, ಅಂತರ್ನಿಹಿತ ಯೋಗ್ಯತೆಗಳನ್ನು ಕುರಿತು ಶ್ರೇಷ್ಠ ಬ್ರಿಟಿಷ್ ತಜ್ಜರ ಮಾತುಗಳನ್ನು ಉದ್ಧರಿಸಿದ ಅನೇರಿತರ ಜೋಸ್‌ಫ್ ಸ್ವೋರಿ ಎಂಬ ಅಮೆರಿಕದ ಶ್ರೇಷ್ಠ ನ್ಯಾಯಶಾಸ್ತ್ರಜ್ಞರ ಸ್ವಲ್ಪ ದೀರ್ಘವಾದ ಉದ್ಧರಣೆಯನ್ನು ಇತ್ತಿ ನೀಡಿದರೆ ನೀವು ಸಹಿಸಿಕೊಳ್ಳುತ್ತಿರಿ ಎಂದು ಭಾವಿಸುತ್ತೇನೆ. “ಕಾಮೆಂಟರೀಸ್ ಆನ್ ದ ಕಾನ್‌ಸ್ಟಿಟ್ಯೂಷನ್ ಆಫ್ ಥ ಯುನೆಟೆಡ್ ಸ್ಟೇಟ್ಸ್” ಎಂಬ ತಮ್ಮ ಪ್ರಖ್ಯಾತ ಕೃತಿಯನ್ನು ಮುಕ್ತಾಯಗೊಳಿಸುತ್ತ ಅವರು ಕೆಲವು ಗಮನ ಸೆಳೆಯುವಂತಹ ಮತ್ತು ಸ್ವಾತ್ಮಿಕದಾಯಕವಾದ ಅವಲೋಕನಗಳನ್ನು ಮಾಡಿದ್ದಾರೆ. ನಿಮ್ಮ ಅವಙಾಹನೆಗೆ ಅವು ಯೋಗ್ಯವಾದವು ಎಂದು ನಾನು ಇಲ್ಲಿ ನಿರೂಪಿಸುತ್ತಿದ್ದೇನೆ. ಸ್ವೋರಿ ಹೀಗೆ ಹೇಳುತ್ತಾರೆ:

“ಅಮೆರಿಕದ ಯುವಜನರು (ತಮ್ಮ ಸಂವಿಧಾನದಲ್ಲಿ) ತಮ್ಮ ಮೂಲಿಕರು ಕರಿಣ ಪರಿಶ್ರಮ, ಯಾತನೆ ಮತ್ತು ರಕ್ತದಿಂದ ಹೊಂಡ ಒಂದು ಉದಾತ್ವವಾದ ಹಿತ್ರಾಚಿತ ಆಸ್ತಿಯನ್ನು ಪಡೆದಿದ್ದಾರೆ ಎನ್ನಾವುದನ್ನು ಎಂದೂ ಮರೆಯಿದರಲ್ಲ; ವಿವೇಕದಿಂದ ಸುಧಾರಣೆ ಮಾಡಿದರೆ ಮತ್ತು ಮುಂದಿನ ಹೊಸ ಪೀಠಿಗೆ ಜೀವನದ ಎಲ್ಲ ಗಣನೀಯ ಅನುಗ್ರಹಗಳನ್ನು, ವಿಮೋಚನೆ, ಸ್ವತ್ತ, ಧರ್ಮ ಮತ್ತು ಸ್ವಾತಂತ್ಯವನ್ನು ಶಾಂತಿಯುತವಾಗಿ ಅನುಭವಿಸುವುದನ್ನು ಶ್ರದ್ಧೆಯಿಂದ ಕಾಪಾಡಿಕೊಂಡರೆ ಅದು ಸಮರ್ಥವಾದದ್ದು ಎನ್ನಾವುದನ್ನು ಮರೆಯಿದರಲ್ಲ. ವಾಸ್ತುಶಿಲ್ಪಗಳು ಮೂರಣ ಕೌಶಲ ಮತ್ತು ನಿಷ್ಯೆಯಿಂದ ಅದರ ಕಟ್ಟಡವನ್ನು ಕಟ್ಟಿ ನಿಲ್ಲಿಸಿದ್ದಾರೆ. ಅದರ ಅಸ್ತಿವಾರಗಳು ಸುಭದ್ರವಾಗಿವೆ; ಅದರ ಅಂಳಿಗಳು ಸುಂದರವಾಗಿವೆ ಮತ್ತು ಉಪಯುಕ್ತವಾಗಿವೆ; ಅದರ ವಿವಾದುಗಳು ವಿವೇಕಪೂರ್ವಾಗಿವೆ ಮತ್ತು ವ್ಯವಸ್ಥಿತವಾಗಿವೆ; ಅದರ ರಕ್ಷಣಾ ವ್ಯವಸ್ಥೆಯ ಹೊರಗಿನಿಂದ ಅಭೇದ್ಯವಾಗಿದೆ. ಮನುಷ್ಯನ ಕೃತಿಯೊಂದು ನ್ಯಾಯಯುತವಾಗಿ ಅವರಶ್ವದ ಬಿರುದಿಗೆ ಆಸೆ ಪಡೆಬಹುದಾದರೆ, ಅದನ್ನು ಅಮರವಾಗಿರಲೆಂದು ನಿರ್ಮಿಸಲಾಗಿದೆ. ಏನೇ ಇರಲಿ, ಅದರ ಏಕಮೇವ ಸಂರಕ್ಷಣಾದ ಜನರ ಮೂಲಿಕತನ ಅಥವಾ ಭ್ರಮಾಭಿಜ್ಞಾನ ಅಧಿಕಾರ ನಿರ್ಣಯದಿಂದ ಅದು ಒಂದೇ ಗಂಟೆಯಲ್ಲಿ ನಾಶವಾಗಿ ಹೋಗಬಹುದು. ಗಣರಾಜ್ಯಗಳು ರಚನೆಯಾಗುವುದು ಅವುಗಳ ನಾಗರಿಕರ ಖಚಿತ ಸಾರ್ವಜನಿಕ ಸೇವಾ ಮನೋಧರ್ಮ ಮತ್ತು ಬುದ್ಧಿಶಕ್ತಿಯಿಂದ ಎನ್ನುವ ಮಾತುಗಳನ್ನು ನಿಮ್ಮ ಪರಿಗಣನೆಗಾಗಿ ನಾನು ಶಿಫಾರಸು ಮಾಡುತ್ತೇನೆ. ವಿವೇಕಿಗಳನ್ನು ಸಾರ್ವಜನಿಕ ಮಂಡಳಿಗಳಿಂದ ಹೊರದೂಡಿದರೆ ಅವು ಕುಸಿದುಬೀಳುತ್ತವೆ, ಏಕೆಂದರೆ ಅವರು ಪ್ರಾರ್ಥಾರ್ಥಿಕವಾಗಿ ದ್ಯುಮಂತ್ರ ಹೋರುತ್ತಾರೆ. ಲಘಂಗರು ಪುರಸ್ಕಾರಗಳನ್ನು ಪಡೆಯತ್ತಾರೆ, ಏಕೆಂದರೆ ಅವರು ಜನರಿಗೆ ದೇಶೋಕ ಮಾಡುವುದಕ್ಕಾಗಿ ಮಿತಿಮೀರಿ ಹೋಗಳುತ್ತಾರೆ.”

ಬಹುತೇಕ ಆದರ್ಶಪ್ರಾಯವಾದ ಅಮೆರಿಕದ ಸಂವಿಧಾನದ ಮೇಲೆ ಇನ್ನೂ ಒಬ್ಬ ಮುಂಚೂಣಿಯ

ತಜ್ಞರಾದ ಜೀವ್‌ (ಒಂದು ಕಾಲದಲ್ಲಿ ಸಂಯುಕ್ತ ಸಂಸ್ಥಾನಗಳ ಸಾಲಿಸಿಟರ್ ಜನರಲ್) ಅವರು ತಮ್ಮ ಮಹಾನ್ ಬೋಧಪ್ರದ ಮಸ್ತಕ, “ದ ಕಾನ್‌ಸ್ಪಿಟ್‌ಮ್ಯಾಷನ್ ಆಫ್ ದ ಯುನ್ಯೆಟೆಡ್ ಸ್ಟೇಟ್ಸ್ – ಯೆಸ್ಟ್ರಾಜೆ, ಟುಡೇ ಅಂಡ್ ಟುಮಾರ್ಲೋ”ದಲ್ಲಿ ಹೇಳಿರುವುದನ್ನು ಉದ್ದರಿಸಬಹುದಾದರೆ :

“ಸರ್ಕಾರದ ರಾಮಬಾಳಿಗಳಾಗಿ ಎಷ್ಟೋ ಸಂವಿಧಾನಗಳು ಬಂದಿವೆ, ಹೋಗಿವೆ. ಆದರೆ ಅಮೇರಿಕದ ಸಂವಿಧಾನವನ್ನು ಕುರಿತು, ಅಮರ ಖ್ಯಾತಿಯ ಪೇಕ್‌ಸ್ಟಿಯರ್‌ಗೆ ಡಾ. ಜಾನ್‌ಸನ್‌ ಸಲ್ಲಿಸಿದ ಉದಾತ್ತ ಶ್ರದ್ಧಾಂಜಲಿಯನ್ನು ಸಂಗ್ರಹರೂಪದಲ್ಲಿ ಹೇಳುವುದಾದರೆ, ಅನೇಕ ಇತರ ಕಾಗದದ ಸಂವಿಧಾನದ ವಿಭಜನೀಯ ಕಟ್ಟಡವನ್ನು ಕಾಲಪ್ರವಾಹವು ಕೊಚ್ಚಿಕೊಂಡು ಹೋಗಿದೆಯಾದರೂ ಅಮೇರಿಕದ ಸಂವಿಧಾನದ ದುರ್ಭೇದ್ಯವಾದ ಸಾಮರ್ಥ್ಯವನ್ನು ಬಹುತೇಕ ಸ್ವರ್ಥಸಲೂ ಸಾಧ್ಯವಾಗಿಲ್ಲ. ವಸ್ತುತಃ ಮೂಲ ಸ್ವಾಧೀನ ಒಂದು ಭಾಗವೇ ಆಗಿದ್ದ ಹೊದಲ ಹತ್ತು ತಿದ್ದುಪಡಿಗಳನ್ನು ಹೊರತು ಪಡಿಸಿದರೆ, ನೂರಾಮೂರ್ತು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಕೇವಲ ಇತರ ಒಂಬತ್ತು ತಿದ್ದುಪಡಿಗಳನ್ನು ಮಾತ್ರ ಅಂಗೀಕರಿಸಲಾಗಿದೆ. ಬೇರೆ ಯಾವ ಸ್ವರೂಪದ ಸರ್ಕಾರವು ಕಾಲನ ಪರೀಕ್ಷೆಯಲ್ಲಿ ಹೀಗೆ ತಲೆ ಎತ್ತಿ ನಿಂತಿದೆ?”

ಗೌರವಾನ್ನಿತ ಸದಸ್ಯರೆ, ನನ್ನ ಪ್ರಾರ್ಥನೆಯೇನೆಂದರೆ, ನೀವು ಆಯೋಜಿಸುತ್ತಿರುವ ಸಂವಿಧಾನವು, ಮನುಷ್ಯ ಕೃತಿಯೊಂದು ನ್ಯಾಯಯುತವಾಗಿ ಅಮರತ್ವದ ಬಿರುದಿಗೆ ಆಸೆ ಪಡಬಹುದಾದರೆ, ಮತ್ತು ಅದರ ರಚನೆಯು ದುರ್ಭೇದ್ಯವಾದ ಸಾಮರ್ಥ್ಯವನ್ನು ಹೊಂದಿರುವುದಾದರೆ, ಪ್ರಸ್ತುತ ಮತ್ತು ಭವಿಷ್ಯದ ಎಲ್ಲ ವಿನಾಶಕಾರಿ ಶಕ್ತಿಗಳನ್ನು ಜಯಿಸಿ ಬಹುಕಾಲ ಉಳಿದುಬರುವ ರೀತಿಯಲ್ಲಿ ಅದನ್ನು ‘ಅಮರತ್ವ’ಕ್ಕಾಗಿ ನೀವು ನಿರ್ಮಿಸಬೇಕು.

ಯೂರೋಪ್ ಮತ್ತು ಅಮೇರಿಕಗಳಲ್ಲಿ ಸಂವಿಧಾನವನ್ನು ರಚಿಸುವ ಪ್ರಶ್ನೆಯ ಕೆಲವು ಅಂಶಗಳನ್ನು ಕುರಿತು ನಿಮ್ಮ ಗಮನವನ್ನು ಸೇಳಿದ ಮೇಲೆ, ಈಗ ನಾನು ನಮ್ಮಿದೇ ದೇಶದಲ್ಲಿನ ಈ ಪ್ರಶ್ನೆಯ ಕೆಲವು ಅಂಶಗಳನ್ನು ಕುರಿತು ಪ್ರಯೋಜನಕಾರಿಯಾಗಿ ಸಮೀಕ್ಷಿಸಬಹುದು. ಸಂವಿಧಾನ ರಚನಾಸಭೆಯ ಒಂದು ವಿಚಿತ್ರವಾದ ಹೊದಲನೆಯ ಉಲ್ಲೇಖವನ್ನು (ಅದೇ ಪರಿಭಾಷೆಯಲ್ಲಿ ಅಲ್ಲದಿದ್ದರೂ) ನಾನು ಕಂಡುಬಂದು ಇಲ್ಲಿರಷ್ಟು ಹಿಂದೆ ಮಹಾತ್ಮ ಗಾಂಧಿ ಅವರು ಮಾಡಿದ ಒಂದು ಹೇಳಿಕೆಯಲ್ಲಿ. ಮಹಾತ್ಮರು ಹೀಗೆ ಬರೆಯುತ್ತಾರೆ :

“ಸ್ವರಾಜ್‌ವು ಬ್ರಿಟಿಷ್ ಸಂಸತ್ತಿನ ಉಚಿತ ಉದುಗೊರೆಯಾಗಿರುವುದಿಲ್ಲ. ಅದು ಭಾರತದ ಮೂರಣ ಪ್ರಮಾಣದ ಸ್ವಯಂ ಅಭಿವೃಷ್ಟಿಯಾಗಿದ್ದ ಸಂಸತ್ತಿನ ಕಾಯಿದೆಯ ಮೂಲಕ ಅಭಿವೃಷ್ಟಿಗೊಳ್ಳುತ್ತದೆ. ಆದರೆ ಅದು ಭಾರತದ ಜನತೆಯ ಹೋಷಿತ ಅಪೇಕ್ಷೆಯ ಸೌಜನ್ಯಮೂರಣ ಸ್ಥಿರೀಕರಣವ್ಯೇ ಆಗಿರುತ್ತದೆ. ಈ ಸ್ಥಿರೀಕರಣವು ಒಂದು ಕೌಲು ಆಗಿದ್ದ ಬ್ರಿಟಿಷ್ ಅಡಕ್ ಒಂದು ಕ್ಷಿಯಾಗಿರುತ್ತದೆ. ಬ್ರಿಟಿಷ್ ಸಂಸತ್ತಿ ಈ ಹೇಳಿಕೆ ಬಂದಾಗ, ಮುಕ್ತವಾಗಿ ಆಯ್ದುಯಾದ ಪ್ರತಿನಿಧಿಗಳ ಮೂಲಕ ಅಭಿವೃಷ್ಟಾದ ಭಾರತದ ಜನರ ಆಶೋತ್ತರಗಳನ್ನು ಸ್ಥಿರೀಕರಿಸುತ್ತದೆ.”

ಭಾರತದ ಜನತೆಯಿಂದ “ಮುಕ್ತವಾಗಿ ಆಯ್ದು ಮಾಡಲಾದ ಪ್ರತಿನಿಧಿಗಳಿಂದ” ಕೂಡಿದ ಒಂದು ಸಂವಿಧಾನ ರಚನಾಸಭೆಗಾಗಿ ಮಹಾತ್ಮ ಗಾಂಧಿ ಮಾಡಿದ ಹಕ್ಕೊತ್ತಾಯವನ್ನು ಕಾಲಕಾಲಕ್ಕೆ ವಿವಿಧ ಸಾರ್ವಜನಿಕ ಸಂಸ್ಥೆಗಳು ಮತ್ತು ರಾಜಕೀಯ ನಾಯಕರು ದೃಢವಾಗಿ ಹೇಳುತ್ತಿರ್ಲೇ ಬಂದರು. ಆದರೆ ಬಿಹಾರದ ರಾಂಚಿಯಲ್ಲಿ ಮೇ ರಿಫಿಲ್‌ರಲ್ಲಿ ದೂರಿತವಾದ ಸ್ವರಾಜ್ ಪಕ್ಷ ಬರುವರೆಗೂ ಅದು ಕೈಗೊಡಲಿಲ್ಲ. ಅಲ್ಲಿ ಒಂದು ಯೋಜನೆಯನ್ನು ರೂಪಿಸಲಾಯಿತು. ಅದರಲ್ಲಿ ಕೆಳಕಂಡ ನಿಣಾಯವನ್ನು ಸೇರಿಸಲಾಗಿತ್ತು:

“ಈ ಅಧಿವೇಶನವು ಭಾರತಕ್ಕೆ ಒಂದು ಸ್ವಯಂ ನಿರ್ಧಾರದ ಹಕ್ಕಿಗಾಗಿ ಒತ್ತಾಯ ಪಡಿಸುತ್ತದೆ. ಆ

ತತ್ತ್ವವನ್ನು ಅನ್ವಯ ಮಾಡಲು ಇರುವ ಏಕಮೇವ ವಿಧಾನವೆಂದರೆ, ಅಂಗೀಕಾರಾಹ್ವಾದ ಒಂದು ಸಂವಿಧಾನವನ್ನು ರಚಿಸಲು ಭಾರತದ ಎಲ್ಲ ವರ್ಗಗಳಿಗೆ ಸೇರಿದ ಜನಗಳ ಪ್ರತಿನಿಧಿಗಳಿಂದ ಕೂಡಿದ ಒಂದು ಸಂವಿಧಾನ ರಚನಾಸಭೆಯನ್ನು ಸಭೆ ಸೇರಿಸುವುದು.”

ಕೆಲವು ದಿನಗಳ ಅನಂತರ ಇಂಡಿಯಾ ಮೇ ತಿಂಗಳಿನಲ್ಲಿ ಬಿಹಾರದ ರಾಜಧಾನಿಯಾದ ಪಾಟ್‌ಪುರದಲ್ಲಿ ಸಭೆಯೇವಿದ ಅಶ್ವಿಲ ಭಾರತ ಕಾಂಗ್ರೆಸ್ ಸಮಿತಿಯು ಈ ನಿರ್ಣಯದಲ್ಲಿ ಏಕೀಕರಿಸಲಾದ ನೀತಿಯನ್ನು ಅನುಮೋದಿಸಿತ್ತು; ಹೀಗೆ ಭಾರತದ ಸಂವಿಧಾನವನ್ನು ರಚಿಸಲು ಒಂದು ಸಂವಿಧಾನ ರಚನಾಸಭೆಯ ಯೋಜನೆಯನ್ನು ಭಾರತದ ರಾಷ್ಟ್ರೀಯ ಕಾಂಗ್ರೆಸ್ ಅಧಿಕೃತವಾಗಿ ಸ್ಥಿರಿಸಿತ್ತು.

ಇಂಡಿಯಾ ಜಿಸಂಬರ್‌ನಲ್ಲಿ ಘೋಷಿಸಿರುವ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮೇಲ್ಮೊಂದ ನಿರ್ಣಯವನ್ನು ಸ್ಥಿರೀಕರಿಸಲಾಗಿತ್ತು. ಈ ಸ್ಥಿರೀಕರಣದ ನಿರ್ಣಯವು ಹೀಗೆ ಘೋಷಿಸಿತ್ತು :

“ಕಾಂಗ್ರೆಸ್, ಭಾರತದಲ್ಲಿ ರಾಜಕೀಯ ಅಧಿಕಾರವನ್ನು ಜನರಿಗೆ ಸಂಪೂರ್ಣವಾಗಿ ವರ್ಗಾಯಿಸಿರುವಂತಹ ಒಂದು ನಿಜವಾದ ಪ್ರಜಾಸತ್ತಾತ್ಮಕವಾದ ಸರ್ಕಾರದ ಪರವಾಗಿ ನಿಲ್ಲುತ್ತದೆ ಮತ್ತು ಸರ್ಕಾರವು ಆ ಜನರ ಪರಿಣಾಮಕಾರಿಯಾದ ನಿಯಂತ್ರಣಾದಲ್ಲಿ ಇರುತ್ತದೆ. ಅಂತಹ ಸರ್ಕಾರವು ಅಂತಿಮವಾಗಿ ದೇಶದ ಸಂವಿಧಾನವನ್ನು ನಿರ್ಧರಿಸುವ ಅಧಿಕಾರವಿರುವ ಒಂದು ಸಂವಿಧಾನ ರಚನಾಮಂಡಲಿಯ ಮೂಲಕ ಮಾತ್ರ ಅಸ್ತಿತ್ವಕ್ಕೆ ಬರಬಲ್ಲದು.”

ಇಂಡಿಯಾ ನವೆಂಬರ್‌ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಒಂದು ನಿರ್ಣಯವನ್ನು ಅಂಗೀಕರಿಸಿತ್ತು. ಅದು ಹೀಗೆ ಘೋಷಿಸುತ್ತದೆ :

“ಭಾರತದ ಸ್ವಾತಂತ್ಯಕ್ಕೆ ಮತ್ತು ಒಂದು ಸಂವಿಧಾನ ರಚನಾಸಭೆಯ ಮೂಲಕ ತಮ್ಮ ಸಂವಿಧಾನವನ್ನು ರಚಿಸಿಕೊಳ್ಳಲಿ ಭಾರತದ ಜನರ ಹಕ್ಕಿಗೆ ಮನ್ವತೆ ನೀಡುವುದು ಅತ್ಯಾವಶ್ಯಕವಾದುದು.”

ಮೇಲೆ ನಾನು ಯಾವ ನಿರ್ಣಯಗಳಿಂದ ಉದ್ದರಿಸಿದ್ದೇನೋ ಆ ನಿರ್ಣಯಗಳಲ್ಲಿ (ಇಂಡಿಯಾ ನವೆಂಬರ್‌ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಮತ್ತು ಇಂಡಿಯಾ ಘೋಷಿಸಿರುವ ಕಾಂಗ್ರೆಸ್ ಅಧಿವೇಶನದಲ್ಲಿ ಅಂಗೀಕೃತವಾದವು) ಸಂವಿಧಾನ ರಚನಾಸಭೆಯನ್ನು ವಯಸ್ಸು ಮತದಾನದ ಅಭಿಪ್ರಾಯ ಮೂಲಕ ಚುನಾಯಿಸತಕ್ಕದ್ದು ಎಂದು ಘೋಷಿಸಲಾಗಿತ್ತು ಎಂಬ ಸಂಗತಿಯನ್ನು ಇಲ್ಲಿ ನಾನು ಸೇರಿಸಬಹುದು. ಈ ವಿಷಯವಾಗಿ ಕಾಂಗ್ರೆಸ್ ಇಂಡಿಯಾ ಮಾರ್ಗದರ್ಶನವನ್ನು ನೀಡಿದ ಮೇಲೆ ದೇಶದಲ್ಲಿ ಬಹುತೇಕ ಎಲ್ಲ ರಾಜಕೀಯ ಪ್ರಜ್ಯಾಯುಳ್ಳ ವರ್ಗಗಳಲ್ಲಿ ಸಂವಿಧಾನ ರಚನಾಸಭೆಯ ಕಲ್ಪನೆಯು ಒಂದು ಶ್ರದ್ಧೆಯ ಮೂಲಭೂತ ಅಂಶವಾಗಿ ಬಹುಮಟ್ಟಿಗೆ ಕೂಲ್ತಿಗೆ ಬಂದಿತು.

ಆದರೆ ಇಂಡಿಯಾ ಮಾರ್ಗದರ್ಶನಲ್ಲಿ ಮುಸ್ಲಿಂ ಲೀಗ್ ಪಾಕಿಸ್ತಾನವನ್ನು ಕುರಿತು ನಿರ್ಣಯವನ್ನು ಅಂಗೀಕರಿಸುವವರೆಗೆ, ಆ ರಾಜಕೀಯ ಸಂಸ್ಥೆಯು ಈ ದೇಶಕ್ಕೆ ಒಂದು ಸಂವಿಧಾನವನ್ನು ರಚಿಸಲು ಒಂದು ಸಂವಿಧಾನ ರಚನಾಸಭೆಯೇ ಯುಕ್ತವಾದ ಮತ್ತು ಸೂಕ್ತವಾದ ವಿಧಾನ ಎಂಬ ವಿಚಾರದ ಪರವಾಗಿರಲಿಲ್ಲ. ಹೇಗಾದರೂ, ಆ ನಿರ್ಣಯವನ್ನು ಅಂಗೀಕರಿಸಿದ ಮೇಲೆ ಮುಸ್ಲಿಂ ಲೀಗ್‌ನ ನಿಲುವು ಬದಲಾದಂತೆ ಜೋರುತ್ತದೆ : ಪ್ರತ್ಯೇಕ ಮುಸ್ಲಿಂ ದೇಶಕ್ಕಾಗಿ ಲೀಗ್ ಹಕ್ಕು ಮಂಡಿಸಿದ ಪ್ರದೇಶಗಳಿಗೆ ಒಂದು ಸಂವಿಧಾನ ರಚನಾಮಂಡಲಿ ಮತ್ತು ಭಾರತದ ಉಳಿದ ಭಾಗಕ್ಕೆ ಇನ್ನೊಂದು ಎಂಬ ವಿಚಾರದ ಪರವಾಗಿ ಅವರ ಒಲವಿತ್ತು. ಹೀಗೆ ಈ ದೇಶದಲ್ಲಿ ಒಂದು ಸಂವಿಧಾನವನ್ನು ರಚಿಸಲು ಏಕಮಾತ್ರ ನೇರ ಮಾರ್ಗವು ಸಂವಿಧಾನ ರಚನಾಸಭೆಯೇ ಎಂಬ ವಿಚಾರಕ್ಕೆ ಇಂಡಿಯಾ ಎರಡು ಪ್ರಧಾನ ರಾಜಕೀಯ ಪಕ್ಷಗಳು ಇಂಬು ಕೊಟ್ಟವು ಮತ್ತು ಅಂಗೀಕರಿಸಿದವು ಎಂದು ಹೇಳಬಹುದು. ಒಂದೇ ವೃತ್ತಾಸವೆಂದರೆ ಕಾಂಗ್ರೆಸ್ ಪಕ್ಷವು ಇಡೀ ಭಾರತಕ್ಕೆ ಒಂದು ಸಂವಿಧಾನ ರಚನಾಸಭೆ ಇರಬೇಕೆಂದು ಬಯಸಿದರೆ ಮುಸ್ಲಿಂ ಲೀಗ್

ಪಕ್ಕವು, ದೇಶದಲ್ಲಿ ಎರಡು ಪ್ರತ್ಯೇಕ ಸರ್ಕಾರಗಳು ಇರಬೇಕು ಎಂಬ ತನ್ನ ಹಳ್ಳಿತಾಯಕ್ಕೆ ಅನುಗುಣವಾಗಿ ಎರಡು ಸಂವಿಧಾನ ರಚನಾಸಭೆಗಳು ಇರಬೇಕು ಎಂದು ಬಯಸಿತು. ಒಟ್ಟಿನಲ್ಲಿ, ಒಂದಾಗಲಿ ಅಥವಾ ಎರಡಾಗಲಿ, ಒಂದು ಸಂವಿಧಾನವನ್ನು ರಚಿಸಲು ಸಂವಿಧಾನ ರಚನಾಸಭೆಯ ಕಲ್ಪನೆಯೇ ಸರಿಯಾದ ವಿಧಾನ ಎಂಬುದು ಆ ಸಮಯದಲ್ಲಿ ದೇಶದಲ್ಲಿ ಸಾರ್ವಜನಿಕ ಪ್ರಜ್ಞೆಯಲ್ಲಿ ಸ್ವೇಷಿತಾಗಿ ಉದಯಿಸಿತ್ತು. ಅಂತಹ ಮಹಾನ್ ಮಾನಸಿಕ ವಿಷ್ವವರವನ್ನು ಉಲ್ಲೇಖಿಸುತ್ತು ಪಂಡಿತ ಜವಾಹರಲಾಲ್ ನೇಹರು ಅವರು ಘೋಷಿಸಿದ್ದೇನೆಂದರೆ, “ಅದರ ಅರ್ಥ ದೇಶವು ಚಲನಶೀಲವಾಗಿದೆ. ತನ್ನದೇ ಚುನಾಯಿತ ಪ್ರತಿಧಿಧಿಗಳ ಮೂಲಕ ಹೊಸ ಸರ್ಕಾರವೊಂದನ್ನು ತನಗಾಗಿಯೇ ರೂಪಿಸಿಕೊಳ್ಳುವ ಹಂತದಲ್ಲಿದೆ.”

ಇಲ್ಲಿ ಸೇರಿಸಲು ಉಳಿದ ಇನ್ನೊಂದು ಸಂಗತಿಯೆಂದರೆ ಭಾರತದ ಸಂವಿಧಾನ ರಚನೆಗೆ ಅತ್ಯಂತ ಸೂಕ್ತವಾದ ವಿಧಾನವು ಸಂವಿಧಾನ ರಚನಾಸಭೆಯೇ ಎಂಬ ಪರಿಕಲ್ಪನೆಗೆ ಸಮ್ಮಾನಿತಿಯ ಒಪ್ಪಿಗೆಯೂ ಸಿಕ್ಕಿತು. ಕಳೆದ ವರ್ಷ (೧೯೫೫) ಬಿಡುಗಡೆಯಾದ ಈ ವರದಿಯು ಸಂವಿಧಾನ ರಚನಾಸಭೆಯ ಸಂಯೋಜನೆಗೆ ಒಂದು ನಿಖಿಲವಾದ ಯೋಜನೆಯನ್ನು ರೂಪಿಸಿದೆ. ಹೇಗಾದರೂ, ಇಂದು ನಾವು ಬ್ರಿಟಿಷ್ ಸಂಪುಟ ಒಂದು ನಿಖಿಲವಾದ ಯೋಜನೆಯನ್ನು ರೂಪಿಸಿದೆ. ಆದರೆ ಇದು ಕಾಂಗ್ರೆಸ್, ನಿಯೋಗ ಪ್ರತಿಪಾದಿಸಿದ ಯೋಜನೆಯ ಆಶ್ರಯದಲ್ಲಿ ಈ ಸಭೆಯಲ್ಲಿ ಸೇರಿದ್ದೇವೆ. ಆದರೆ ಇದು ಕಾಂಗ್ರೆಸ್, ಲೀಗ್ ಮತ್ತು ಇತರ ರಾಜಕೀಯ ಸಂಸ್ಥೆಗಳು ಈ ವಿಷಯವಾಗಿ ಮಾಡಿದ ಸಲಹಾಗಳಿಂತ ವಿಭಿನ್ನವಾಗಿದೆ. ಲೀಗ್ ಮತ್ತು ಇತರ ರಾಜಕೀಯ ಸಂಸ್ಥೆಗಳು ಈ ವಿಷಯವಾಗಿ ಮಾಡಿದ ಸಲಹಾಗಳಿಂತ ವಿಭಿನ್ನವಾಗಿದೆ. ಆದರೂ ಇದು ರೂಪಿಸಿರುವ ಈ ಯೋಜನೆಯು ಎಲ್ಲರಿಂದ ಅಲ್ಲಿದಿದ್ದರೂ ಅನೇಕ ರಾಜಕೀಯ ಪಕ್ಕಗಳಿಂದ ಅಂಗೀಕೃತವಾಗಿದೆ ಮತ್ತು ದೇಶದ ರಾಜಕೀಯ ಪ್ರಜ್ಞೆಯ ಅಪಾರ ಸಂಖ್ಯೆಯ ವಲಯಗಳಿಂದಲೂ ಅಂಗೀಕೃತವಾಗಿದೆ. ಅಲ್ಲದೆ ರಾಜಕೀಯ ಬಿಕ್ಕಟಿಗೆ ಒಂದು ಕೊನೆಯನ್ನು ಹಾಡಬೇಕು ಎಂಬ ದೃಷ್ಟಿಯಿಂದ ಯಾವುದೇ ರಾಜಕೀಯ ಪಕ್ಕಗಳಿಗೂ ಸೇರಿರದವರು ಕಂಡ ಒಂದು ಸಲ ಪ್ರಯತ್ನಿಸಿ ನೋಡೋಣ ಎಂಬ ಅಭಿಪ್ರಾಯ ತಾಳಿದ್ದಾರೆ. ಅನೇಕ ವರ್ಷಗಳಿಂದ ಕಾಡುತ್ತಿರುವ ಈ ಬಿಕ್ಕಟಿ ನಮ್ಮ ಗುರಿಗಳು ಮತ್ತು ಮಹತ್ವಕಾಂಕ್ಷೆಗಳನ್ನು ಭಂಗಗೊಳಿಸಿದೆ. ಬ್ರಿಟಿಷ್ ಮಂತ್ರಿಮಂಡಲ ನಿಯೋಗವು ಪ್ರತಿಪಾದಿಸಿದ ಯೋಜನೆಯ ಕೆಲವು ಭಾಗಗಳು ಅಪೇಕ್ಷೆ ನನಗಿಲ್ಲ. ಬ್ರಿಟಿಷ್ ಮಂತ್ರಿಮಂಡಲ ನಿಯೋಗವು ಪ್ರತಿಪಾದಿಸಿದ ಯೋಜನೆಯ ಕೆಲವು ಭಾಗಗಳು ನಮ್ಮಲ್ಲಿನ ಕೆಲವು ರಾಜಕೀಯ ಪಕ್ಕಗಳ ನಡುವೆ ತೀವ್ರ ವಿವಾದಗಳಿಗೆ ವಸ್ತುವಾಗಿವೆ ಎಂದು ನಾನು ಬಳ್ಳ. ಆದ್ದರಿಂದ ನಾನು ರಾಜಕೀಯ ದೇವತೆಗಳು ಹೆಚ್ಚೆಯಿಡಲು ಹೆದರುವ ಸ್ಥಳಕ್ಕೆ ನುಗ್ಗಿ ಹೋಗಲು ಬಯಸುವುದಿಲ್ಲ.

ಗೌರವಾನ್ನಿತ ಸದಸ್ಯರೆ, ನಿಮ್ಮ ತಾಳ್ಳೆಯನ್ನು ದೀರ್ಘಕಾಲ ಅತಿಕ್ರಮಿಸಿದ್ದೇನೆ ಎಂಬ ಅಳಿಕು ನಿನ್ನದ್ದು. ಇನ್ನು ನನ್ನ ಟಿಕೆ ಟಿಪ್ಪಣಿಗಳನ್ನು ಮುಕ್ತಾಯದ ಹಂತಕ್ಕೆ ತರಬೇಕು. ಇಷ್ಟು ದೀರ್ಘಕಾಲ ನಿಮ್ಮನ್ನು ಹಿಡಿದಿಟ್ಟುಕೊಂಡಿದ್ದಕ್ಕೆ ನನ್ನ ಏಕಮೇವ ಸಮರ್ಪಣನೆಯೆಂದರೆ ಭಾರತದ ಇತಿಹಾಸದಲ್ಲಿ ಈ ಮಹಾನ್ ಮತ್ತು ಸೃಂಗೀಯ ಸಂದರ್ಭದ ಅನನ್ತತೆ, ಈ ದೇಶದಲ್ಲಿನ ಅಪಾರ ಜನಸಮುದಾಯಗಳು ಈ ಸಂವಿಧಾನ ರಚನಾ ಮಂಡಲಿಯನ್ನು ಸ್ವಾಗತಿಸುವಲ್ಲಿ ತೋರಿದ ಅಶ್ವತಾಸ್ತ, ಅದಕ್ಕೆ ಸಂಬಂಧಪಟ್ಟ ಸಂಗತಿಗಳನ್ನು ರಚನಾ ಮಂಡಲಿಯನ್ನು ಸ್ವಾಗತಿಸುವಲ್ಲಿ ತೋರಿದ ಅಶ್ವತಾಸ್ತ, ಅದಕ್ಕೆ ಸಂಬಂಧಪಟ್ಟ ಸಂಗತಿಗಳನ್ನು ಕುರಿತು ಏಧಿ ಸಮುದಾಯಗಳಲ್ಲಿ ಎಬ್ಬಿಸಿದ ತೀವ್ರವಾದ ಕುತೂಹಲ, ಮತ್ತು ಎಲ್ಲ ಸಮಸ್ಯೆಗಳ ಸಮಸ್ಯೆಯಾದ ಹಾಗೂ ಎಲ್ಲ ವಿವಾದಗಳ ವಿವಾದವಾದ ಭಾರತದ ರಾಜಕೀಯ ಸ್ವಾತಂತ್ರ್ಯದ ಮತ್ತು ಆರ್ಥಿಕ ಸ್ವಾತಂತ್ರ್ಯದ ಅಂತಿಮ ಇತ್ಯಾದಿ ಸಾಧ್ಯತೆಗಳನ್ನು ಅದು ಹೊಂದಿರುವುದು. ನಿಮ್ಮ ಪರಿಶ್ರಮಕ್ಕೆ ಯುಶಸ್ವನ್ನು ಕೊರುತ್ತೇನೆ. ಅಂತಿಮ ಇತ್ಯಾದಿ ಸಾಧ್ಯತೆಗಳನ್ನು ಅದು ಹೊಂದಿರುವುದು. ನಿಮ್ಮ ಪರಿಶ್ರಮಕ್ಕೆ ಯುಶಸ್ವನ್ನು ಕೊರುತ್ತೇನೆ. ಅಲ್ಲದೆ ಉತ್ತಮ ಪರಿಜ್ಞಾನ, ಸಾರ್ವಜನಿಕ ಸೇವೆ ಮನೋಧರ್ಮ ಮತ್ತು ಅಪ್ಪಿ ದೇಶಭಕ್ತಿಯಷ್ಟೇ ಅಲ್ಲದೆ ವಿವೇಕ, ಸಂಪನ್ಮೂಲ, ನ್ಯಾಯಶೀಲ ವರ್ತನೆ ಮತ್ತು ಎಲ್ಲರಿಗೂ ನ್ಯಾಯವಾದ ವ್ಯವಹಾರದಿಂದ ನಿಮ್ಮ ನಡವಳಿಗಳು ಕೂಡಿರುವಂತೆ ದೃವಾನುಗ್ರಹವನ್ನು ನಾನು ಪ್ರತಿಧಿಸುತ್ತೇನೆ; ಎಲ್ಲಕ್ಕಂತ ಮಿಗಿಲಾಗಿ ಭಾರತವನ್ನು

ಅದರ ನಿಷ್ಕಳಂಕವಾದ ಧರ್ಮ ಕೇರಿಯಲ್ಲಿ ಮನಃ ಸ್ಥಾಪಿಸುವಂತಹ ದರ್ಶನವನ್ನು ನೀಡಲೆ ಮತ್ತು ಜಗತ್ತಿನ ಮಹಾನ್ ರಾಷ್ಟ್ರಗಳ ಸಾಲಿನಲ್ಲಿ ಗೌರವಮಂಜುವಾದ ಮತ್ತು ಸಮಾನತೆಯ ಸ್ಥಾನವನ್ನು ಅದಕ್ಕೆ ನೀಡಲೆ ಎಂದು ಪ್ರಾರ್ಥಿಸುತ್ತೇನೆ. ಮಹಾನ್ ಭಾರತೀಯ ಕವಿ ಇಕ್ಕಾಲ್ ಅವರ ಹೆಮ್ಮೆಯನ್ನು ಮತ್ತು ನಮ್ಮ ಮಹಾನ್ ಐತಿಹಾಸಿಕ ಹಾಗೂ ಮರಾಠನ ದೇಶದ ಅಮರತ್ವದ ನಿಯಂತ್ರಣೆಯ ಬಗೆಗೆ ಈ ಸುಂದರ ಸಾಲುಗ್ರಜಲ್ಲಿ ಸಂಗ್ರಹ ರೂಪದಲ್ಲಿ ಹೇಳುವಲ್ಲಿನ ಅವರ ಶ್ರದ್ಧೆಯನ್ನು ಸಮರ್ಪಿಸಲು ಮರೆಯಿರೋಣ:

ಯನಾನ್-ಷ್ಟ್ರೋ-ರೋಮ ಸಬೊಮಿಡ್ರ್ ಗಯೀ ಜಹಾನಾ ಸೇ
ಬಾಖಿ ಅಭಿ ತಲಕ್ ಹೈ ನಾಮ್-ಷ್ಟ್ರೋ-ನಿಶಾನ್ ಹಮಾರಾ
ರುಡ್ ಬಾತ್ ಹೈ ಕೆ ಹಸ್ತಿ ಮಿಡ್ರ್ ತಿ ನಹೀಂ ಹಮಾರಿ
ಸದಿಯೋಂ ರಹಾ ಹೈ ದುಶ್ಯನ್ ದೊರ್-ಚ-ಜಮಾನ್ ಹಮಾರ್

ಅದರ ಅಧ್ಯಾತ್ಮ : “ಗ್ರೀಸ್, ಈಚಿಪ್ಪ್ ಮತ್ತು ರೋಮ್ ಎಲ್ಲ ಈ ಭೂಮಿಯ ಮೇಲಿಂದ ಕಣ್ಣರೆಯಾದವು; ಅದರೆ ನಮ್ಮ ದೇಶ ಭಾರತದ ಹೆಸರು ಮತ್ತು ಕೇರಿಗಳೂ ಕಾಲದ ವಿಘ್ರಂಜನ ಮತ್ತು ಯುಗಗಳ ಜಲಪ್ರಳಯವನ್ನು ಮೇರಿ ಬದುಕುಳಿದಿದೆ. ಖಂಡಿತವಾಗಿಯೂ, ನಮೋಳಗೆ ಒಂದು ಶಾಶ್ವತವಾದ ಅಂತವಿದೆ. ಅದು ನಮ್ಮನ್ನು ತೊಡೆದುಹಾಕುವ ಎಲ್ಲ ಪ್ರಯತ್ನಗಳನ್ನೂ ಭಂಗಗೊಳಿಸಿದೆ. ದೇವಲೋಕವೇ ಶತಶತಮಾನಗಳಿಂದ ಹಗೆತನ ಮತ್ತು ಶತ್ರುತ್ವದಿಂದ ನಮ್ಮ ಕಡೆ ಉರುಳಿ ಹೊರಳಿ ನೋಡಿದರೂ ನಾವು ಉಳಿದುಕೊಂಡು ಬಂದಿದ್ದೇವೆ.” ನಿಮ್ಮ ಕಾರ್ಯಕ್ರೆ ಒಂದು ವಿಶಾಲವಾದ ಮತ್ತು ಸರ್ವವ್ಯಾಪಿಯಾದ ದರ್ಶನವನ್ನು ತಂದುಕೊಡಬೇಕೆಂದು ನಾನು ವಿಶೇಷವಾಗಿ ಕೇಳಿಕೊಳ್ಳುತ್ತೇನೆ. ಏಕೆಂದರೆ ಜ್ಯೇಷ್ಠ ನ್ಯಾಯಯುತವಾಗಿ ನಮಗೆ ಹೀಗೆ ಬೋಧಿಸುತ್ತೇದೆ:

“ಎಲ್ಲ ದರ್ಶನವಿಲ್ಲವೋ ಅಲ್ಲ ಜನರು ನಾಶವಾಗುತ್ತಾರೆ” (ಚಪ್ಪಣಿ).

ಉಪಾಧ್ಯಕ್ಷರ ನಾಮಕರಣ

ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ಹ) : ಶುದ್ಧಾಂಗವಾಗಿ ವೈಯಕ್ತಿಕ ನೆಲೆಯಲ್ಲಿ ನಿಮ್ಮಲ್ಲಿ ನಾನೋಂದು ಪ್ರಸ್ತಾವ ಮಾಡಬೇಕಾಗಿದೆ. ನೀವು ಕೃಪೆಯಿಟ್ಟು ಅದನ್ನು ಅನುಮೋದಿಸುತ್ತೀರಿ ಎಂದು ಭಾವಿಸಿದ್ದೇನೆ. ಕಳೆದ ಅನೇಕ ವರ್ಷಗಳಿಂದ, ವೈದ್ಯಕೀಯ ಸಲಹೆಯ ಪ್ರಕಾರ, ಅಪರಾಹ್ನಗಳಲ್ಲಿ ನಾನು ಯಾವುದೇ ಕೆಲಸವನ್ನು ಮಾಡಲು ಸಮರ್ಥನಾಗಿಲ್ಲ. ಹೀಗಾಗಿ ಭೋಜನ ವಿರಾಮದ ಅನಂತರ ಸಭೆಯಲ್ಲಿ ಕುಳಿತುಕೊಳ್ಳಲು ನಾನು ಉದ್ದೇಶಿಸಿಲ್ಲ. ಆದ್ದರಿಂದ ನಾನು ತಾತ್ಕಾಲಿಕ ಅಧ್ಯಕ್ಷನಾಗಿರುವ ಸಮಯದಲ್ಲಿ, ಅಪರಾಹ್ನದ ಸಮಯದಲ್ಲಿ ಪರಿಚಯ ಪತ್ರಗಳ ಸಲ್ಲಿಕೆ ಮತ್ತು ದಾಖಲೆ ಮಸ್ತಕದಲ್ಲಿ ಸಹಿ ಮಾಡುವುದು ಸಭೆಯಲ್ಲಿ ನಡೆಯುತ್ತಿರುವಾಗ, ಈ ಸಭೆಯ ನನಗೊಬ್ಬರು ಉಪಾಧ್ಯಕ್ಷರ ನೆರವನ್ನು ನೀಡಬೇಕೆಂದು ಪ್ರಾರ್ಥಿಸುತ್ತೇನೆ. ಮಿ. ಪ್ರಾಂಕ್ ಆಂಥಳಿ ಅವರನ್ನು ನೀವು ನಾಮಕರಣ ಮಾಡಬೇಕೆಂದು ನಾನು ಪ್ರಸ್ತಾವಿಸುತ್ತೇನೆ. (ಸ್ವಲ್ಪ ವಿರಾಮದ ಅನಂತರ). ಸೂಚನೆ ಅಂಗೀಕೃತವಾಗಿದೆ ಎಂದು ನಾನು ಫೋಣಿಸುತ್ತೇನೆ.

ಶ್ರೀ ಪ್ರಸನ್ನ ದೇವ್ ರಾಯ್ ಕುಟ್ಟೊ ಅವರ ನಿಧನ

ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ಹ) : ಮುಂದೆ, ಸಂವಿಧಾನ ರಚನಾಸಭೆಗೆ ಬಂಗಾಳದಿಂದ

ಜುನಾಯಿತರಾಗಿದ್ದ ಶ್ರೀ ಪ್ರಸನ್ನ ದೇವ ರಾಯ್ ಕುಟುಂಬ ಎಂಬ ಸದಸ್ಯರೊಬ್ಬರು ನಿಧನರಾಗಿದ್ದಾರೆಂಬ ಮಾಹಿತಿ ನನಗೆ ಬಂದಿದೆ. ಸಂವಿಧಾನ ರಚನಾಸಭೆಯ ಪರವಾಗಿ ಅವರ ಕುಟುಂಬವರ್ಗದವರಿಗೆ ನಮ್ಮ ಸಂತಾಪಸೂಚನೆಯನ್ನು ತಿಳಿಸಬೇಕೆಂದು ನಾನು ಬಯಸುತ್ತೇನೆ. ಅದನ್ನು ಕೈಗೊಳ್ಳಲಾಗುವುದೆಂದು ನಾನು ಭಾವಿಸುತ್ತೇನೆ.

ಪರಿಚಯಪತ್ರಗಳ ಸಲ್ಲಿಕೆ ಮತ್ತು ದಾಖಿಲೆ ಮಸ್ತಕದಲ್ಲಿ ಸಹಿ ಮಾಡುವುದು

ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ಹ) : ಈಗ ನಾವು ಸಾಂಪ್ರದಾಯಿಕವಾದ ವ್ಯವಹಾರವನ್ನು ಪ್ರಾರಂಭಿಸಬಹುದು ಎಂದು ಭಾವಿಸುತ್ತೇನೆ. ಅದೆಂದರೆ ಪರಿಚಯ ಪತ್ರಗಳ ಸಲ್ಲಿಕೆ ಮತ್ತು ದಾಖಿಲೆ ಮಸ್ತಕದಲ್ಲಿ ಸಹಿ ಮಾಡುವುದು. ನನ್ನ ಪರಿಚಯ ಪತ್ರಗಳನ್ನು ನನಗೇ ಸಲ್ಲಿಸಿಕೊಳ್ಳುತ್ತೇನೆ. ಗೌರವಾನ್ವಿತ ಸದಸ್ಯರು ಕೆಲವು ಸಂಪ್ರದಾಯಗಳನ್ನು ಅನುಸರಿಸಬೇಕಾಗಿದ್ದರೂ, ದಾಖಿಲೆ ಮಸ್ತಕದಲ್ಲಿ ಸಹಿ ಮಾಡಿದ ಅನಂತರ ಸದಸ್ಯರು ಏದಿಕೆಗೆ ಬಂದು ಅಧ್ಯಕ್ಷರಿಗೆ ಹಸ್ತಲಾಘಾವ ಕೊಡುವ ವಿಧಾನವನ್ನು ನಾನು ತೆಗೆದುಹಾಕಿದ್ದೇನೆ. ನಿನ್ನ ಈ ವಿಷಯವನ್ನು ನಾವು ಪರಿಶೀಲಿಸಿ ನೋಡಿದ್ದೇವೆ. ಪ್ರತಿಯೊಬ್ಬ ಸದಸ್ಯರೂ ತಮ್ಮ ಹೆಸರನ್ನು ಸಹಿ ಮಾಡಿದ ಮೇಲೆ ಸುತ್ತಿಕೊಂಡು ಬಂದು ಈ ಏದಿಕೆಯನ್ನೇರಿ ಅಧ್ಯಕ್ಷರಿಗೆ ಹಸ್ತಲಾಘಾವ ಮಾಡಿ, ಅನಂತರ ತಮ್ಮ ಸ್ಥಳಕ್ಕೆ ಹಿಂತಿರುಗಬೇಕೆಂದರೆ, ಎರಡು ನಿಮಿಷಗಳಲ್ಲಿದ್ದರೂ, ಸುಮಾರು ಒಂದೂವರೆ ನಿಮಿಷ ಹಿಡಿಯುತ್ತದೆ. ಆದ್ದರಿಂದ ಆ ಸಂಪ್ರದಾಯವನ್ನು ಕೈಬಿಡಬೇಕೆಂದು ನಾನು ಯೋಚಿಸಿದ್ದೇನೆ. ಕಾರ್ಯದರ್ಶಿಯವರು ಈಗ ಗೌರವಾನ್ವಿತ ಸದಸ್ಯರ ಹೆಸರುಗಳನ್ನು ಕರೆಯುತ್ತಾರೆ. ಅವರು ಮೇಲೆ ಬಂದು ಕಾರ್ಯದರ್ಶಿಯವರಿಗೆ ತಮ್ಮ ಪರಿಚಯ ಪತ್ರಗಳನ್ನು ಸಲ್ಲಿಸಿ, ದಾಖಿಲೆ ಮಸ್ತಕದಲ್ಲಿ ಸಹಿ ಮಾಡಿ ತಮ್ಮ ಸ್ಥಳಗಳಿಗೆ ಹಿಂದೆ ಹೋಗಬೇಕು.

ಅನಂತರ ಈ ಕೆಳಕಂಡ ಸದಸ್ಯರು ತಮ್ಮ ಪರಿಚಯ ಪತ್ರಗಳನ್ನು ಸಲ್ಲಿಸಿ, ದಾಖಿಲೆ ಮಸ್ತಕದಲ್ಲಿ ತಮ್ಮ ಹೆಸರುಗಳನ್ನು ಸಹಿ ಮಾಡಿದರು :

ಮದ್ರಾಸ್

೧. ಗೌರವಾನ್ವಿತ ಸಿ. ರಾಜಗೋಪಾಲಾಚಾರಿಯರ್
೨. ಡಾ. ಬಿ. ಪಟ್ಟಾಭಿ ಸೀತಾರಾಮಯ್ಯ
೩. ಗೌರವಾನ್ವಿತ ಶ್ರೀ ಟಿ. ಪ್ರಕಾಶಮಾ
೪. ಗೌರವಾನ್ವಿತ ದಿವಾನ್ ಬಹಾದೂರ್ ಶ್ರೀ ಎನ್.ಗೋಪಾಲಸ್ವಾಮಿ ಅಯ್ಯಂಗಾರ್
೫. ದಿವಾನ್ ಬಹಾದೂರ್ ಶ್ರೀ ಅಲ್ಲಾದಿ ಕೃಷ್ಣಸ್ವಾಮಿ ಅಯ್ಯರ್
೬. ಶ್ರೀಮತಿ ಅಮೃತ ಸ್ವಾಮಿನಾಥನ್, ಎಂ.ಎಲ್.ಎ. (ಕೇಂದ್ರ)
೭. ಶ್ರೀ ಎಸ್.ಎಚ್. ಪ್ರೇಟರ್, ಓ.ಬಿ.ಇ., ಜೆ.ಪಿ., ಸಿ.ಎಂ.ಇಡ್.ಎಸ್., ಎಂ.ಎಲ್.ಎ. (ಬಾಂಬೆ)
೮. ಡಾ. ಪಿ. ಸುಭೂರಾಯನ್
೯. ಬೊಬಿಲದ ರಾಜರು
೧೦. ಶ್ರೀ ಎಮ್. ಅನಂತಶಯನಮ್ ಅಯ್ಯಂಗಾರ್
೧೧. ಪೆ.ಎನ್.ಜಿ. ರಂಗ, ಎಂ.ಎಲ್.ಎ. (ಕೇಂದ್ರ)
೧೨. ಶ್ರೀ ಟಿ.ಎ. ರಾಮಲಿಂಗಮ್ ಜಿಫ್ಟ್‌ಯಾರ್, ಎಂ.ಎಲ್.ಎ. (ಕೇಂದ್ರ)
೧೩. ಶ್ರೀ ಕೆ. ಕಾಮರಾಜ್ ನಾಡಾರ್
೧೪. ಶ್ರೀ ಕೆ. ಮಾಧವ್ ಮೆನನ್, ಎಂ.ಎಲ್.ಸಿ.

೧೫. ಶ್ರೀ ಬಿ. ಶಿವರಾವ್
 ೧೬. ಶ್ರೀ ಕೆ. ಸಂತಾನಮ್
 ೧೭. ಶ್ರೀ ಟಿ.ಪಿ. ಕೃಷ್ಣಮಾಚಾರಿ
 ೧೮. ಶ್ರೀ ಬಿ. ಗೋಪಾಲ ರೆಡ್ಡಿ
 ೧೯. ಶ್ರೀಮತಿ ದಾಕ್ಷಯುಣಿ ವೇಲಾಯುಥನ್, ಎಂ.ಎಲ್.ಸಿ. (ಕೊಚ್ಚಿನ್)
 ೨೦. ಶ್ರೀ ವಿ.ಹಿ. ಮುನಿಸ್ವಾಮಿ ಹಿಳ್ಳೈ, ಎಂ.ಎಲ್.ಎ.
 ೨೧. ಶ್ರೀ ಕೆ. ಚಂದ್ರಮೌಲಿ, ಎಂ.ಎಲ್.ಎ.
 ೨೨. ಶ್ರೀ ಡಿ. ಗೋವಿಂದ ದಾಸ್, ಎಂ.ಎಲ್.ಎ.
 ೨೩. ರೆ. ಜರ್ಹೋಮ್ ಡಿಸೋಜ್ಝಾ, ಎಸ್.ಜೆ.
 ೨೪. ಶ್ರೀ ರಾಮನಾಥ ಗೋಯೆಂಕಾ
 ೨೫. ಶ್ರೀ ಎಚ್.ಸೀತಾರಾಮ ರೆಡ್ಡಿ
 ೨೬. ಶ್ರೀ ಯು. ಶ್ರೀನಿವಾಸ ಮಲ್ಲಯ್ಯ
 ೨೭. ಶ್ರೀ ಕಲಾ ವೆಂಕಟರಾವ್, ಎಂ.ಎಲ್.ಎ.
 ೨೮. ಶ್ರೀ ಪಿ. ಕುನ್ನಿರಾಮನ್
 ೨೯. ಶ್ರೀಮತಿ ಜಿ. ದುರ್ಗಾಭಾಯಿ
 ೩೦. ಶ್ರೀ ಪಿ. ಕಕ್ಷನ್, ಎಂ.ಎಲ್.ಎ.
 ೩೧. ಶ್ರೀ ಎನ್. ಸಂಜೀವ ರೆಡ್ಡಿ, ಎಂ.ಎಲ್.ಎ.
 ೩೨. ಶ್ರೀ ಓ.ಪಿ. ರಾಮಸ್ವಾಮಿ ರೆಡ್ಡಿಯಾರ್, ಎಂ.ಎಲ್.ಸಿ.
 ೩೩. ಶ್ರೀ ಸಿ. ಪೆರುಮಾಳುಸ್ವಾಮಿ ರೆಡ್ಡಿ
 ೩೪. ಶ್ರೀ ಎಚ್.ಸಿ. ವೀರಬಾಹು ಹಿಳ್ಳೈ
 ೩೫. ಮಿ. ಟಿ.ಜೆ.ಎಮ್. ವಿಲ್ಸನ್, ಎಂ.ಎಲ್.ಎ.
 ೩೬. ಶ್ರೀ ಪಿ.ಎಲ್. ನರಸಿಂಹರಾಜು, ಎಂ.ಎಲ್.ಎ
 ೩೭. ಶ್ರೀ ಎಸ್. ನಾಗಪ್ಪೆ, ಎಂ.ಎಲ್.ಎ.
 ೩೮. ಶ್ರೀ ಎಲ್. ಕೃಷ್ಣಸ್ವಾಮಿ ಭಾರತಿ
 ೩೯. ಶ್ರೀ ಓ.ವಿ. ಅಳಗೇಶನ್
 ೪೦. ಶ್ರೀ ವಿ.ಸಿ. ಕೇಶವರಾವ್
 ೪೧. ಡಾ. ವಿ. ಸುಖ್ಯಂಕಾರ್
 ೪೨. ಶ್ರೀ ಸಿ. ಸುಖ್ಯಂಕಾರ್
 ೪೩. ಶ್ರೀ ವಿ. ನಾದಿಮುತ್ತು ಹಿಳ್ಳೈ

ಬಾಂಬೆ

೧. ಗೌರವಾನ್ನಿತ ಸದಾರ್ ವಲ್ಲಭಭಾಯಿ ಜೆ. ಪಟೇಲ್
 ೨. ಗೌರವಾನ್ನಿತ ಶ್ರೀ ಬಿ.ಜಿ. ಹೇರ್
 ೩. ರ್ಯುಚ್ ಅನರಬ್ ಡಾ. ಎಂ.ಆರ್. ಜಯಕರ್, ಪಿ.ಸಿ.
 ೪. ಶ್ರೀ ಕೆ.ಎಮ್. ಮುನ್ನಿ
 ೫. ಶ್ರೀ ಶಂಕರ್ ದತ್ತಾತ್ರೇಯ ದೇವ್

೧. ಶ್ರೀ ನರಹರಿ ವಿಷ್ಣು ಗಾಣ್ಯಲ್
೨. ಶ್ರೀ ಎಸ್.ಕೆ. ಪಾಟೀಲ್
೩. ಶ್ರೀಮತಿ ಹಂಸಾ ಮೇಹಾರ್, ಎಂ.ಎಲ್.ಸಿ.
೪. ಡಾ. ಜೋಸ್‌ಫ್ ಅಲ್ಫ್ರೆಡ್ ಡಿಸೋಜ್ಞಾ
೧೦. ಶ್ರೀ ಎಮ್.ಆರ್. ಮಸಾನಿ, ಎಂ.ಎಲ್.ಸಿ. (ಕೇಂದ್ರ)
೧೧. ಶ್ರೀ ಆರ್.ಎಂ. ನಲವಾಡೆ, ಎಂ.ಎಲ್.ಎ.
೧೨. ಶ್ರೀ ಬಿ.ಎಮ್. ಗುಪ್ತ, ಎಂ.ಎಲ್.ಎ.
೧೩. ಶ್ರೀ ಎಸ್. ನಿಜಲಿಂಗಪ್ಪ
೧೪. ಶ್ರೀ ಆರ್.ಆರ್. ದಿವಾಕರ್
೧೫. ಶ್ರೀ ಎಸ್.ಎನ್. ಮಾನೆ, ಎಂ.ಎಲ್.ಎ.
೧೬. ಶ್ರೀ ಖಂಡಭಾಯಿ ಕೆಸ್ನ್ಯಾ ದೇಸಾಯಿ.
೧೭. ಶ್ರೀ ಎಸ್.ವಿ. ಪಾಟಸ್ಕರ್, ಎಂ.ಎಲ್.ಎ.
೧೮. ಶ್ರೀ ಕನ್ನಯ್ಯ ಲಾಲ್ ನಾನಾಭಾಯಿ ದೇಸಾಯಿ, ಎಂ.ಎಲ್.ಎ.
೧೯. ಶ್ರೀ ಕೆ.ಎಮ್. ಜೆಫ್

ಒಂಗಳ

೧. ಶ್ರೀ ಶರತ್‌ಚಂದ್ರ ಬೋಸ್
೨. ಡಾ. ಬಿ.ಆರ್. ಅಂಬೇಷ್ಟ್ರ್
೩. ಶ್ರೀ ಕರ್ಣಾ ಶಂಕರ್ ರಾಯ್, ಎಂ.ಎಲ್.ಎ.
೪. ಶ್ರೀ ಘ್ರಾಂಕ್ ರೆಚಿನಾಲ್ ಆಂಥನೆ, ಎಂ.ಎಲ್.ಎ. (ಸಂಟ್ರ್ಲ್)
೫. ಶ್ರೀ ಸತ್ಯರಂಜನ್ ಬಾಂ
೬. ಡಾ. ಪ್ರಮಲ್‌ಚಂದ್ರ ಫೋರ್
೭. ಸರ್ ಉದಯ್ ಚಂದ್ರ ಮಹತಾಬ್, ಕೆ.ಸಿ.ಎ.ಇ., ಎಂ.ಎಲ್.ಎ.
೮. ಡಾ. ಸುರೇಷ್‌ಂದ್ರ ಬ್ರಾಹ್ಮಣ, ಎಂ.ಎಲ್.ಎ.
೯. ಶ್ರೀ ದೇಬಿ ಪ್ರಸಾದ್ ಬೈತಾನ್, ಎಂ.ಎಲ್.ಎ.
೧೦. ಶ್ರೀಮತಿ ಲೀಲಾ ರಾಯ್
೧೧. ಶ್ರೀ ದಾಂಬರ್ ಸಿಂಗ್ ಗುರುಂಗ್, ಎಂ.ಎಲ್.ಎ.
೧೨. ಡಾ. ಶ್ರಾಮಪ್ರಸಾದ್ ಮುಖಿಜ್, ಎಂ.ಎಲ್.ಎ.
೧೩. ಶ್ರೀ ಅಶುಕೋರ್ ಮಲ್ಲಿಕ್, ಎಂ.ಎಲ್.ಎ.
೧೪. ಶ್ರೀ ರಾಧಾನಾಥ್ ದಾಸ್, ಎಂ.ಎಲ್.ಎ.
೧೫. ಶ್ರೀ ಪ್ರಮಥ ರಂಜನ್ ತಾಕೂರ್, ಎಂ.ಎಲ್.ಎ.
೧೬. ಶ್ರೀ ಹೇಮಚಂದ್ರ ನಾಸ್ಕರ್, ಎಂ.ಎಲ್.ಎ.
೧೭. ಶ್ರೀ ಸೋಮನಾಥ ಲಹಿರಿ
೧೮. ಶ್ರೀ ರಾಜಕುಮಾರ್ ಚಕ್ರವರ್ತಿ
೧೯. ಶ್ರೀ ಪ್ರಿಯರಂಜನ್ ಸೇನ್

೨೦. ಶ್ರೀ ಪ್ರಮಲ್ಲಚಂದ್ರ ಸೇನ್
೨೧. ಶ್ರೀ ಜೆ.ಸಿ. ಮಜುಂದಾರ್
೨೨. ಶ್ರೀ ಸುರೇಂದ್ರ ಮೋಹನ್ ಘೋಷ್
೨೩. ಶ್ರೀ ಅರುಣ್ ಚಂದ್ರ ಗುಪ್ತ
೨೪. ಶ್ರೀ ಧನಂಜಯ್ ರಾಯ್, ಎಂ.ಎಲ್.ಎ.
೨೫. ಶ್ರೀ ಧೀರೇಂದ್ರನಾಥ್ ದತ್ತ
೨೬. ಶ್ರೀ ಪ್ರಸನ್ನ ದೇವ್ ರಾಯ್ಕುಟ್ - ಸಭೆಯಲ್ಲಿ ಹೀಗಾಗೆ ನರಾಗುವ ಮುನ್ನ ನಿಧನರಾದರು.

ಸಂಯುಕ್ತ ಪ್ರಾಂತ್ಯಗಳು

೧. ಆಚಾರ್ಯ ಜೆ.ಬಿ. ಕೃಪಲಾನಿ
೨. ಗೌರವಾನ್ನಿತ ಪಂಡಿತ್ ಗೋವಿಂದ ವಲ್ಲಭ ಪಂತ್
೩. ಗೌರವಾನ್ನಿತ ಶ್ರೀ ಮರ್ಮಾಂತ್ರಮ ದಾಸ್ ಟಿಂಡನ್
೪. ಗೌರವಾನ್ನಿತ ಪಂಡಿತ್ ಹೃದಯನಾಥ ಕುಂಜು
೫. ಶ್ರೀ ಗೋವಿಂದ ಮಾಲವೀಯ, ಎಂ.ಎಲ್.ಎ. (ಕೇಂದ್ರ)
೬. ಪಂಡಿತ್ ಶ್ರೀಕೃಷ್ಣದತ್ತ ಪಲೀವಾಲ್, ಎಂ.ಎಲ್.ಎ. (ಕೇಂದ್ರ)
೭. ಶ್ರೀ ಮೋಹನ್‌ಲಾಲ್ ಸಕ್ಕೇನಾ, ಎಂ.ಎಲ್.ಎ. (ಕೇಂದ್ರ)
೮. ಆಚಾರ್ಯ ಜುಗಲ್ ಕಿಶೋರ್, ಎಂ.ಎಲ್.ಎ.
೯. ಶ್ರೀಮತಿ ಮಾರ್ಚೆಮಾ ಬ್ಯಾನೆಚೆಂ, ಎಂ.ಎಲ್.ಎ.
೧೦. ಶ್ರೀ ಶ್ರೀಪ್ರಕಾಶ, ಎಂ.ಎಲ್.ಎ. (ಕೇಂದ್ರ)
೧೧. ಶ್ರೀಮತಿ ಸುಚೇತಾ ಕೃಪಲಾನಿ
೧೨. ಸದಾರ್ಥ ಜೋಗೇಂದ್ರ ಸಿಂಗ್, ಎಂ.ಎಲ್.ಎ. (ಕೇಂದ್ರ)
೧೩. ಶ್ರೀ ದಾಮೋದರ್ ಸ್ವರೂಪ್ ಸೇತ್ತು, ಎಂ.ಎಲ್.ಎ. (ಕೇಂದ್ರ)
೧೪. ಶ್ರೀ ಅಲಫ್ಷು ರಾಯ್ ಶಾಸ್ತ್ರಿ, ಎಂ.ಎಲ್.ಎ.
೧೫. ಶ್ರೀ ಬಸ್ಯಿಧರ್ ಮಿಶ್ರ, ಎಂ.ಎಲ್.ಎ.
೧೬. ಶ್ರೀ ಭಗವಾನ್ ದೀನ್, ಎಂ.ಎಲ್.ಎ.
೧೭. ಶ್ರೀ ಕಮಲಾಪತಿ ತಿವಾರಿ, ಎಂ.ಎಲ್.ಎ
೧೮. ಶ್ರೀಮತಿ ಕಮಲಾ ಚೌಧರಿ
೧೯. ರಾಜಾ ಜಗನ್ನಾಥ ಬಾಳ್ ಸಿಂಗ್, ಎಂ.ಎಲ್.ಎ.
೨೦. ಶ್ರೀ ಹರಿಹರನಾಥ ಶಾಸ್ತ್ರಿ, ಎಂ.ಎಲ್.ಎ.
೨೧. ಶ್ರೀ ಗೋವಾಲ್ ನಾರಾಯಣ್, ಎಂ.ಎಲ್.ಎ.
೨೨. ಶ್ರೀ ಫಿರೋಜ್ ಗಾಂಡಿ
೨೩. ಶ್ರೀ ಜಸ್ತು ರಾಯ್ ಕಮೂರ್
೨೪. ಗೌರವಾನ್ನಿತ ಪಂಡಿತ್ ಜವಾಹರಲಾಲ್ ನೆಹರು
೨೫. ಗೌರವಾನ್ನಿತ ಮಿ. ರಫ್ಫಿ ಅಹ್ಮದ್ ಕಿದ್ವಾಯ್
೨೬. ಸರ್ ಎಸ್.ರಾಧಾಕೃಷ್ಣನ್

೧೬ / ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡವಳಿಗಳು) – ಸಂಪುಟ ೧

೨೭. ಶ್ರೀ ದಯಾಲ್ ದಾಸ್ ಭಗತ್, ಎಂ.ಎಲ್.ಎ.
೨೮. ಶ್ರೀ ಎ. ಧರಮಾದಾಸ್, ಎಂ.ಎಲ್.ಎ.
೨೯. ಶ್ರೀ ಗೋಪಿನಾಥ್ ಶ್ರೀವಾಸ್ತವ
೩೦. ಶ್ರೀ ಧರ್ಮ ಪ್ರಕಾಶ್
೩೧. ಶ್ರೀ ಅಜಿತ್ ಪ್ರಸಾದ್ ಜೈನ್, ಎಂ.ಎಲ್.ಎ.
೩೨. ಶ್ರೀ ರಾಮಚಂದ್ರ ಗುಪ್ತ, ಎಂ.ಎಲ್.ಸಿ.
೩೩. ಶ್ರೀ ಪ್ರಾಗಿ ಲಾಲ್, ಎಂ.ಎಲ್.ಎ.
೩೪. ಶ್ರೀ ಘೋಳ್ ಸಿಂಗ್, ಎಂ.ಎಲ್.ಎ.
೩೫. ಶ್ರೀ ಮಸೂರಿಯಾ ದೀನ್, ಎಂ.ಎಲ್.ಎ.
೩೬. ಶ್ರೀ ಶಿಖನ್ ಲಾಲ್ ಸಕ್ಕೇನಾ
೩೭. ಶ್ರೀ ಶಿಷ್ಟದ್ರಾ ಲಾಲ್
೩೮. ಶ್ರೀ ಸುಂದರ್ ಲಾಲ್
೩೯. ಶ್ರೀ ಹರ್ ಗೋಪಿಂದ ಪಂತ್, ಎಂ.ಎಲ್.ಎ.
೪೦. ಶ್ರೀ ಆರ್.ವಿ. ಧುಲೇಕರ್, ಎಂ.ಎಲ್.ಎ.
೪೧. ಶ್ರೀ ವಿಶ್ವಂಭರ ದಯಾಲ್ ಶ್ರೀಪಾರಿ, ಎಂ.ಎಲ್.ಎ.
೪೨. ಶ್ರೀ ವೆಂಕಟೇಶ ನಾರಾಯಣ ತಿವಾರಿ, ಎಂ.ಎಲ್.ಎ.

ಪಂಚಾಬ್

೧. ದಿವಾನ್ ಚಮನಲಾಲ್, ಎಂ.ಎಲ್.ಎ.
೨. ಸದಾರ್ ಹನಾಂಮ್ ಸಿಂಗ್
೩. ಸದಾರ್ ಕತಾರ್ ಸಿಂಗ್, ಎಂ.ಎಲ್.ಎ.
೪. ಸದಾರ್ ಉಜ್ಜಲ್ ಸಿಂಗ್, ಎಂ.ಎಲ್.ಎ.
೫. ಗೌರವಾನ್ನಿತ ಶ್ರೀ ಮೆಹರ್ ಚಂದ್ ಖನ್
೬. ಸದಾರ್ ಪ್ರತಾಪ್ ಸಿಂಗ್, ಎಂ.ಎಲ್.ಎ.
೭. ಬಂಡ್ ಸರ್ ಟೆಕ್ ಚಂದ್
೮. ಸದಾರ್ ಪೃಥ್ವಿ ಸಿಂಗ್ ಅಜಾದ್, ಎಂ.ಎಲ್.ಎ.
೯. ಪಂಡಿತ್ ಶ್ರೀ ರಾಮ್ ಶರ್ಮ
೧೦. ರಾವ್ ಬಹಾದೂರ್ ಚೌಧರಿ ಸೂರ್ಯಮುಲ್, ಎಂ.ಎಲ್.ಎ.
೧೧. ಡಾ. ಗೋಪಿಚಂದ್ ಭಾಗವತ, ಎಂ.ಎಲ್.ಎ.
೧೨. ಚೌಧರಿ ಹರಬಜ್ ರಾಮ್, ಎಂ.ಎಲ್.ಎ.

ಬಿಹಾರ್

೧. ಗೌರವಾನ್ನಿತ ಡಾ. ರಾಜೇಂದ್ರ ಪ್ರಸಾದ್
೨. ಶ್ರೀಮತಿ ಸರ್ ಎಜೆನಿ ನಾಯ್ಯ
೩. ಗೌರವಾನ್ನಿತ ಶ್ರೀ ಜಗತೀವನ್ ರಾಮ್

೭. ಗೌರವಾನ್ನಿತ ಶ್ರೀ ಶ್ರೀಕೃಷ್ಣ ಸಿನ್ನೆ
೮. ಮಿ. ಸತ್ಯನಾರಾಯಣ ಸಿನ್ನೆ, ಎಂ.ಎಲ್.ಎ (ಕೇಂದ್ರ)
೯. ಗೌರವಾನ್ನಿತ ಮಹಾರಾಜಾಧಿರಾಜ ಸರ್ ಕಾಮೇಶ್ವರ ಸಿಂಗ್, ದಭಾರಾಂಗದ ಕೆ.ಸಿ.ಎ.ಇ.
೧೦. ಡಾ. ಪಿ.ಕೆ. ಸೇನ್
೧೧. ಗೌರವಾನ್ನಿತ ಶ್ರೀ ಅನುಗ್ರಹನಾರಾಯಣ ಸಿನ್ನೆ
೧೨. ಶ್ರೀ ಬನಾರಸಿ ಪ್ರಸಾದ್ ಜುನ್‌ಚುನ್‌ವಾಲಾ, ಎಂ.ಎಲ್.ಎ. (ಕೇಂದ್ರ)
೧೩. ಗೌರವಾನ್ನಿತ ರಾಯ್ ಬಹಾದೂರ್ ಶ್ರೀ ನಾರಾಯಣ ಮಹತಾ
೧೪. ಶ್ರೀ ದೇಶಬಂಧು ಗುಪ್ತ, ಎಂ.ಎಲ್.ಎ. (ಕೇಂದ್ರ)
೧೫. ಶ್ರೀ ರಾಮನಾರಾಯಣ ಸಿಂಗ್, ಎಂ.ಎಲ್.ಎ. (ಕೇಂದ್ರ)
೧೬. ಶ್ರೀ ಎ.ಕೆ. ಘೋಷ್, ಎಂ.ಎಲ್.ಎ.
೧೭. ಶ್ರೀ ಭಗವತ್ ಪ್ರಸಾದ್, ಎಂ.ಎಲ್.ಎ.
೧೮. ಶ್ರೀ ಚೊನಿಫೇನ್ ಲಕ್ಷ್ಮಿ, ಎಂ.ಎಲ್.ಸಿ.
೧೯. ಶ್ರೀ ರಾಮೇಶ್ವರ ಪ್ರಸಾದ್ ಸಿನ್ನೆ, ಎಂ.ಎಲ್.ಎ.
೨೦. ಶ್ರೀ ಘಾಲನ್ ಪ್ರಸಾದ್ ವರ್ಮ, ಎಂ.ಎಲ್.ಎ.
೨೧. ಶ್ರೀ ಮಹೇಶ್ ಪ್ರಸಾದ್ ಸಿನ್ನೆ, ಎಂ.ಎಲ್.ಎ.
೨೨. ಶ್ರೀ ಸಾರಂಗಧರ್ ಸಿನ್ನೆ, ಎಂ.ಎಲ್.ಎ.
೨೩. ರಾಯ್ ಬಹಾದೂರ್ ಶಾಮನಂದನ ಸಹಾಯ, ಎಂ.ಎಲ್.ಎ., ಸಿ.ಎ.ಇ.
೨೪. ಶ್ರೀ ಬ್ರಜೇಶ್ವರ ಪ್ರಸಾದ್
೨೫. ಶ್ರೀ ಜ್ಯೇಪಾಲ್ ಸಿಂಗ್
೨೬. ಶ್ರೀ ಚಂದ್ರಿಕಾ ರಾಮ್, ಎಂ.ಎಲ್.ಸಿ.
೨೭. ಶ್ರೀ ಕಮಲೇಶ್ವರಿ ಪ್ರಸಾದ್ ಯಾದವ್, ಎಂ.ಎಲ್.ಎ.
೨೮. ಶ್ರೀ ಜಗತ್ ನಾರಾಯಣ ಲಾಲ್, ಎಂ.ಎಲ್.ಎ.
೨೯. ಶ್ರೀ ಜದುಬನ್ನೆ ಸಹಾಯ್, ಎಂ.ಎಲ್.ಎ.
೩೦. ಶ್ರೀ ಗುಪ್ತನಾಥ್ ಸಿಂಗ್, ಎಂ.ಎಲ್.ಎ.
೩೧. ಶ್ರೀ ದೀಪ್ ನಾರಾಯಣ ಸಿನ್ನೆ, ಎಂ.ಎಲ್.ಎ.
೩೨. ಶ್ರೀ ದೇವೇಂದ್ರನಾಥ ಸಾಮಂತ, ಎಂ.ಎಲ್.ಸಿ.
೩೩. ಡಾ. ಸಚ್ಚಿದಾನಂದ ಸಿನ್ನೆ, ಎಂ.ಎಲ್.ಎ.

ಸಿ.ಪಿ. ಮತ್ತು ಬೆರಾರ್

೧. ಗೌರವಾನ್ನಿತ ಪಂಡಿತ್ ರವಿಶಂಕರ ಶ್ರೀ
೨. ಡಾ. ಸರ್ ಹರಿಸಿಂಗ್ ಗೌರ್
೩. ಗೌರವಾನ್ನಿತ ಶ್ರೀ ಬ್ರಜಾಲಾಲ್ ನಂದಲಾಲ್ ಬಿಯಾನಿ
೪. ಶ್ರೀ ರುಸ್ತಮ್ ಖಿಷ್ಟೇಂದ್ರಿ ಸಿದ್ದಾದ್, ಎಂ.ಎಲ್.ಎ.
೫. ಸೇತ್ರ ಗೋವಿಂದ ದಾಸ್, ಎಂ.ಎಲ್.ಎ. (ಕೇಂದ್ರ)
೬. ತಾಕೋರ್ ಭೇದಲಾಲ್, ಎಂ.ಎಲ್.ಎ. (ಕೇಂದ್ರ)

೨. ಶ್ರೀ ಹರಿಹಿಷ್ಠ ಕಾಮತ್
೩. ಶ್ರೀ ಸವಸಿಲ್ ಎಡ್ಡಡ್ರ್ ಗಿಬ್ಬನ್, ಎಂ.ಎಲ್.ಎ.
೪. ಶ್ರೀ ತಂಕರ್ ತ್ರಯಂಬಕ್ ಧರ್ಮಾರ್ಥಿಕಾರಿ
೧೦. ಗುರು ಆಗಮ್‌ದಾಸ್ ಆಗಮ್‌ನ್‌ದಾಸ್, ಎಂ.ಎಲ್.ಎ.
೧೧. ಡಾ. ಪಂಜಾಬ್‌ರಾವ್ ಶಾಮ್‌ರಾವ್ ದೇಶ್‌ಮುಹ್ಮತ್
೧೨. ಶ್ರೀ ಬಿ.ಎ. ಮಂಡೋಲಿ, ಎಂ.ಎಲ್.ಎ.
೧೩. ಶ್ರೀ ಎಚ್.ಜೆ. ಖಾಂಡೇಕರ್
೧೪. ಶ್ರೀ ಎಲ್.ಎಸ್. ಭಟ್ಕರ್

ಅಸ್ತಾಮ್

೧. ಗೌರವಾನ್ನಿತ ಶ್ರೀಯುತ್ ಗೋಪೀನಾಥ್ ಬಂಡೋಲೋಯಿ
೨. ಗೌರವಾನ್ನಿತ ಡೆ. ಜೆ.ಜೆ.ಎವ್ರ್. ನಿಹೋಲಸ್ ರಾಯ್
೩. ಶ್ರೀಯುತ್ ಶಿಮಿಯೊ ಕುಮಾರ್ ದಾಸ್, ಎಂ.ಎಲ್.ಎ.
೪. ಗೌರವಾನ್ನಿತ ಶ್ರೀಯುತ್ ಬಸಂತಕುಮಾರ್ ದಾಸ್
೫. ಶ್ರೀಯುತ್ ಧರಣೀಧರ ಬಸು ಮತ್ತಾರಿ, ಎಂ.ಎಲ್.ಎ.
೬. ಶ್ರೀಯುತ್ ರೋಹಿಣಿಕುಮಾರ್ ಜೋಧರಿ, ಎಂ.ಎಲ್.ಎ. (ಕೇಂದ್ರ)
೭. ಬಾಬು ಅಕ್ಷಯಕುಮಾರ್ ದಾಸ್, ಎಂ.ಎಲ್.ಎ.

ಎನ್‌.ಡಿಬ್ಲೂ.ಎಫ್. ಪ್ರಾಂತ್ಯ

೧. ವೌಲಾನಾ ಅಬುಲ್ ಕಲಪ್ ಆಜಾದ್
೨. ಖಾನ್ ಅಬ್ದುಲ್ ಗಫಾರ್ ಖಾನ್

ಒರಿಸ್ಸಾ

೧. ಗೌರವಾನ್ನಿತ ಶ್ರೀ ಹರೇಕೃಷ್ಣ ಮಹಾಬ್
೨. ಶ್ರೀಮತಿ ಮಾಲತಿ ಜೋಧರಿ
೩. ಶ್ರೀ ಬಿಶ್ವನಾಥ್ ದಾಸ್
೪. ಶ್ರೀ ಬೋಧಾರಾಮ್ ದುಬೀ, ಎಂ.ಎಲ್.ಎ.
೫. ಶ್ರೀ ಲಕ್ಷ್ಮಿನಾರಾಯಣ ಸಾಹು, ಎಂ.ಎಲ್.ಎ.
೬. ಶ್ರೀ ಬಿ. ದಾಸ್
೭. ಶ್ರೀ ನಂದಕಿಶೋರ್ ದಾಸ್
೮. ಶ್ರೀ ರಾಜಕೃಷ್ಣ ಬೋಸ್, ಎಂ.ಎಲ್.ಎ.
೯. ಶ್ರೀ ಶಂತನುಕುಮಾರ್ ದಾಸ್, ಎಂ.ಎಲ್.ಎ.

ಅಧ್ಯಾತ್ಮರು (ಡಾ. ಸಚಿದಾನಂದ ಸಿನ್ಹ) : ಸಿಂಧಾನಲ್ಲಿ ಈಗ ಶಾಸನಸಭೆಯು ಇಲ್ಲದಿರುವುದರಿಂದ ಅಲ್ಲಿ ಸಭಾಧ್ಯಕ್ಷರು ಇಲ್ಲವೆಂಬ ಸಂಗತಿಯನ್ನು ನನ್ನ ಗಮನಕ್ಕೆ ತರಲಾಗಿದೆ. ಇಂತಹ ಸಂದರ್ಭದಲ್ಲಿ ಅಲ್ಲಿನ ಅಸೆಂಬ್ಲಿಯ ಕಾರ್ಯದರ್ಶಿಯವರು ಪರಿಚಯ ಪತ್ರಗಳಿಗೆ ಸಹಿ ಮಾಡಿದ್ದಾರೆ. ಅವನ್ನು ಅಂಗೀಕರಿಸಬಹುದಾಗಿದೆ.

ಸಿಂಧ್ರ್

ರ. ಶ್ರೀ ಜಯರಾಮ್‌ದಾಸ್ ದೈಲತ್‌ರಾಮ್

ದೆಹಲಿ

ರ. ಗೌರವಾನ್ನಿತ ಮಿ. ಎಮ್. ಅಸ್ಥ್ರ್ ಅಲ್ಲಿ

ಅಜ್ಞೀರ್ - ಮೇವಾರ

ರ. ಪಂಡಿತ ಮುಕುಟ್ ಬಿಹಾರಿಲಾಲ್ ಭಾಗ್ವತ, ಎಂ.ಎಲ್.ಎ (ಕೇಂದ್ರ)

ಕೊಡಗು

ರ. ಶ್ರೀ ಸಿ.ಎಂ. ಪ್ರೊಳಿಷ್ಟ್, ಎಂ.ಎಲ್.ಸಿ.

ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ನೆ) : ಕಣ್ಣಪ್ಪನಿಂದ ಯಾವುದೇ ಗೌರವಾನ್ನಿತ ಸದಸ್ಯರ ಹೆಸರನ್ನು ಕರೆಯಿದ್ದರೆ ಅಂಥವರು ಎದ್ದು ನಿಲ್ಲಬೇಕು. ಅವರ ಹೆಸರನ್ನು ಕರೆಯಲಾಗುವುದು. ಅನಂತರ ಅವರು ಬಂದು ದಾವಿಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಸಹಿ ಮಾಡುವರು.

(ಯಾರೂ ಎಡ್ಡು ನಿಲ್ಲಲಿಲ್ಲ)

ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ನೆ): ಇದರೊಂದಿಗೆ ನಮ್ಮ ಇಂದಿನ ಕಾರ್ಯಸೂಚಿಯು ಮುಕ್ತಾಯವಾಯಿತು. ಆದ್ದರಿಂದ ಮಧ್ಯಾಹ್ನ ಮತ್ತೆ ಸಭೆ ಸೇರುವ ಅಗತ್ಯವಿಲ್ಲ. ನಾಳೆ ಸಭೆಯು ಸೇರುತ್ತದೆ. ಹೊಸ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗುವುದು. ಅದು ಇನ್ನೂ ಸಿದ್ಧವಾಗಿಲ್ಲ. ಸಾಂಧಿಧಾನಿಕ ಸಲಹೆಗಾರರ ಕಚೇರಿಗೆ, ಸಾರ್ಥಕಾದರೆ ಇಂದು ಸಂಜೆಯೋಳಿಗೆ, ಕಾರ್ಯಸೂಚಿಯನ್ನು ಗೌರವಾನ್ನಿತ ಸದಸ್ಯರಿಗೆ ಸುತ್ತೋಲೆ ರೂಪದಲ್ಲಿ ಕಳುಹಿಸಬೇಕೆಂದು ನಾನು ಕೇಳಿಕೊಂಡಿದ್ದೇನೆ. ಅದನ್ನು ಮಾಡುತ್ತಾರೆಂದು ಭಾವಿಸಿದ್ದೇನೆ. ನೀವು ಬಯಸಿದರೆ, ಸಭೆಯು ಬೆಳಗ್ಗೆ ೧೧-೧೦ ಗಂಟೆ ಅಧಿವಾ ರೂ-೩೦ಕ್ಕೆ ಸೇರುತ್ತದೆ.

ಅನೇಕ ಗೌರವಾನ್ನಿತ ಸದಸ್ಯರು : ಬೆಳಗ್ಗೆ ೧೧ ಗಂಟೆಗೆ.

ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ನೆ): ಸರಿ ಬೆಳಗ್ಗೆ ೧೧ ಗಂಟೆಗೆ ಸೇರೋಣ.

ಅನಂತರ ಸಭೆಯನ್ನು ಮಂಗಳವಾರ, ೧೦ನೇ ಡಿಸೆಂಬರ್ ೧೯೬೬ ರಂದು ಬೆಳಗ್ಗೆ ೧೧ ಗಂಟೆಗೆ ಮುಂದೂಡಲಾಯಿತು.

[*] ಹಿಂದೂಸ್ತಾನಿ ಭಾಷಣದ ಇಂಗ್ಲಿಷ್ ಅನುವಾದ.